#### PUBLIC NOTICE

Public are informed that, my client Smt. J Catherina is the absolute owner of all that piec and parcel of the Site No. 50, Katha No. 297/50, Property No. 1/4 & 1/12, situated a 297/50, Property No. 1/4 & 1/12, situated at Mahadevakodigehalli Village, Jala Hobli, Bangalore North Taluk, Bangalore measuring East to West 30 ft and North to South 50 ft., totally measuring 1500 Sq. feet, and bounded on: East by: Site No. 49, West by: Site No. 51, North by: Road, South by: Private Property, inform the general public that they intent to mortgage the said property in favour of M/S PIRÁMÁL CAPITAL AND HÓUSING FINANCE LIMITED and anyone having any claim ove the said property or any other claims by any person/s Nationalized banks, MNC Banks Private Banks, Co-Operative Banks any Financial institutions Governed by the RB Rules may lodge their objections in writing within 07 days from this day to the under ntioned Advocate.

KSR Associates
ADVOCATES & LEGAL CONSULTANTS
OFFICE# 53/1, 1th Floor, Guttahalli Main Road, D.T. Street, 8th Cross, Malleshwaram. angalore - 560 003, Email: /iksadvocate@gmail.com, Mobile: 99450 00789 IN THE COURT OF THE XIX AddI CITY CIVIL JUDGE, AT BENGALURU (CCH-18)

JUDGE, AT BENGALURU (CCH-18)

P. B. SC No. 8 / 2022

Between: 1) Mr. GANESH PURSHOTHAM KINI
S/c. Late Purshotham Vaman Kini, Aged about 63
years, Residing at No.53, 2nd main road, 1st blook
Koramangale, Bengaluru-56034 ...Petitioner No.1
2) Mrs. MAYA DEVANAND SHENOY (new name)
Mahamaya Purshotham Kini (old name)
W/o. Devanand Shenoy, Represented by SPA holder
one. Mr. GANESH PURSHOTHAM KINI Residing at
302, 3rd floor, Wasant Kini, North Avenue Road, Op
Rose Manor School, Santacruz (west), Andheri, Mumbel
Suburban, Maharashtra-400054 ....Respondent

PUBLIC NOTICE Whereas, the above named has made petition this court under Section 372 of Indian Succession Act for the grant of Succession Certificate in favor of the Petition, in respect of schedule mentione below. The below mentioned schedule has held b m Vaman Kini and Geetha Purush Kini parents of the petitione 06-06-2003 on 02-04-1998.

...Respondent

Interested parties or the petutorien invito expired upon to appear hefore this court in person or by pleader duly instructed on 05/07/23, at 11 a.m., inform to show cause against the petitioners failing wherein the appearance will be heard and declared as Ex-parte.

SCHEDULE

1. Bata India Limited-536 shares
2. Canara Steel Limited-200 shares
3. Welcast Steel Limited-25 shares
5. ITC Limited-7515 shares
6. Usha martin Educational Solutions UMIT-16 shares
7. Usha Martin Limited-90 shares
Given under my hand as seal of this court on this day of 04/05/2023

By Order of the Court

By Order of the Co Sd/- Assistant Regis City Civil Court, Banga

C. Srinivasa Advocate No.410/88, 9th Main, 5th Cross Vijayanagar Bangalore-560



Jammu & Kashmir Bank Limited Infantry Road Branch, F 6- F 7, Gem Plaza Infantry Road, Bangalore-560 001 CIN: L65110JK1938SGC000048

#### **POSSESSION NOTICE**

Notice under Section 13 (4) of the SARFAESI ACT, 2002 read with Rule 8 (1) of the Security (Enforcement) Interest Rules, 2002 M/s Fairy Food Products Pvt Ltd, Address: No.47, Eureka Church Street, Bangalore

-560001, Represented By: 1. Mr. Syed Mateen Aga Director/ Borrower/Mortgagor S/o Lt. Syed Imtivaz Aga, R/o No.13, Rest House Crescent Road, Bangalore. 2, Mrs. Shahida Mateen Aga, Director/Guarantor W/o. Syed Mateen Aga, R/o No.13, Rest House Crescent Road, Bangalore. 3. Mr Syed Tanzil Aga, Director/Guarantor S/o Syed Mateen Aga, R/o No.13, Rest House Crescent Road, Bangalore-560001. 4. Syed Tanzeem Aga, Director/Guarantor S/o Syed Mateen Aga, R/o No.13, Rest House Crescent Road, Bangalore-560001. 5. Ms Rahat Zamani Maved, Director/Guarantor W/o Syed Tanzeem Aga, R/o No.13, Rest House Crescent Road, Bangalore-560001. Whereas, Mr. Tajammul Ahmad Qadri as an Authorized Officer of the Jammu & Kashmir Bank Limited under the Securitization and Reconstruction of Financia Assets and Enforcement of Security Interest (SARFAESI) Act, 2002 and in exercise of powers under section 13(2) of the said Act read with Rule 3 of the Security Interest (Enforcement) Rules 2002, issued Demand Notice dated 21.03.2022 thereby calling upon the Borrower/Mortgagor namely Mr Syed Mateen Aga S/o Lt. Syed Imtiyaz Aga R/o No.13, Rest House Crescent Road Bangalore of M/s Fairy Food Products Pvt Ltd Address: No 47 Eureka Church Street Bangalore-560001 to repay an amount of Rs.40,04,79,740.74 (Rupees Forty Crore Four lakh Seventy Nine thousand seven hundred forty and seventy four paisa only) being the balance outstanding as on 28.02.2022 in the accounts of the Borrowers, within 60 days from the date of the said notice together with the future interest and other charges thereon.

The said borrowers having failed to repay the said amount, notice is hereby given to the said borrowers in particular and the public in general that the undersigned being authorized officer of the J & K Bank Ltd. has taken possession of the mortgage property described herein below, in exercise of the powers conferred on me under section 13 (4) of the said Act read with Rule 8 of the said Rules, on this the 3rd day of June of the year 2023.

The said borrower in particular and the public in general are hereby cautioned agains dealing with the said property in any manner whatsoever and any dealings with the said property will be subject to the charge of the J&K Bank Limited for the amount in aggregating Rs.28,48,73,181.46 (Rupees Twenty Eight Crore Forty eight lakh Seventy Three thousand one hundred Eighty one and forty six paisa only) together with

	tuture interest thereon from 01.06.2023 and other charges incurred or to be incurred.							
Facility	Account Number	Outstanding as on 31.05.2023						
		Fairy Food Products Pvt Ltd						
		Fairy Food Products Pvt Ltd						
		Fairy Food Products Pvt Ltd						
	0183266800000138	Fairy Food Products Pvt Ltd						
Total			28,48,73,181.46					

The borrowers attention is invited to the provisions of Sub-section (8) of Section 13 of the Act, in respect of the time available, to redeem the secured assets

# **DESCRIPTION OF THE IMMOVABLE PROPERTY**

Item No.1: Account Name: M/s Fairy Food Products Pvt Ltd. Address: No.47 Fureka Church Street Bangalore-560001

All that piece and parcel of land with Bungalow and outhouses forming part of No.3 museum road, in the Civil and Military station of Bangalore and now bearing old no.3/A new no 7 Museum Road, Bangalore measuring: On the East: 92 ft, On the West: 94 ft, On the North: 158 ft, On the South: 160 ft.

Thus totally measuring 14,770 Sq Ft (14787) together with all rights, appurtenances whatsoever underneath or above the surface and bounded as follows: East by: Resi house Crescent, West By: No.03, Museum Road, North by: The grounds of no.02 Museum Road, South by: Property of late Grogans.

Item No.2: Account Name: M/s Fairy Food Products Pvt Ltd, Address: No.47 Eureka Church Street, Bangalore-560001.

All that piece and parcel of property comprising of basement . Lower Ground. Ground and seven upper floors (1st to 7), tower "A" as "AJMAL TOWERS" now known as Mateen Towers" Corporate Tower (A) also known as AJMAL TOWER of the complex known as diamond district No 150, airport Road Bangalore-560008, in the 73rd ward o the Corporation No 150, Ward No 73, airport Road, kodihally, Bangalore-08, earlie comprised by Sy Nos 153,158.159.167.160/1.160/2.160/3.160/4. 163/1.163/2.164/1 164/2.165/1.165/2.165/3.165/4.165/5.165/6.165/6.166/1.166/2.166/3 and 166/4 o Kodihally Village Bangalore, Airport Road, Varthur Hobli, Bangalore South Taluk Bangalore with an aggregate super build up area of 85,722.98 Sq ft along with entire Basement floor of said block with 40 car parks and bounded by: East by: 30ft road, West by: storm water drain, North by: Airport (old) road, South by: Private property.

Item No.3: Account Name: M/s Fairy Food Products Pvt Ltd, Address: No.47, Eureka Church Street, Bangalore-560001.

All that piece and parcel of commercial property being office unit bearing no 101 Municipal No 47/2, PID No 76-11-47/2, having a super built up area of 708 sft, first Floor in the building known as "Eureka" along with proportionate share in common area such as passages, lobbies, lifts, staircase and having an undivided share to the extent of 203.81Sft., in the composite property being and constructed on property bearing No.14/A, New No.47, Church street, Civil station, Bangalore and the entire building bounded as follows: East by: Premises No.14-B, known as "Philomena Lodge", Wes by: Andrew's Buildings, North by: Andrew's buildings and South by: Church street. Item No.4: Account Name: M/s Fairy Food Products Pvt Ltd, Address: No.47

Eureka Church Street, Bangalore-560001. All that piece and parcel of land bearing Sy.No.126-A, 126-B, 132-A,132-B admeasuring total to an extent of 16.36 acres(6.568Hectares) or 79182.4 Sq yards situated in No. 171. Paleru Village, Bangarupalem Mandalam, Chittoor Revenue Division, Chittoor

District, Andhra Pradesh along with the factory and administrative room measuring about 36096Sq.Ft (13498 Sq.Ft of RCC roofed and 22598 of ACC Sheet). Authorized Officer, Date: 03.06.2023 Place: Bangalore Jammu & Kashmir Bank Ltd.

Total



Regd. Off.: 37, First Floor, Kamala Bhavan II, S Nityanand Road, Andheri (East), Mumbai - 400 069.
Tel.: (91-22) 6726 1000 • CIN: L24100MH1984PLC033519 • Web: www.gufic.com • Email: corporaterelations@guficbio.com • Fax: 022 6726 1067

SUB.: TRANSFER OF EQUITY SHARES TO INVESTOR EDUCATION & PROTECTION FUND AUTHORITY

NOTICE (for the Equity Shareholders of the Company)

Pursuant to the provisions of Section 124 and other applicable provisions of the Companies Act, 2013 read with Rule 6 of the Investor Education and Protection Fund Authority (Accounting, Audit, Transfer and Refund) Rules, 2016 and amendments and modifications made thereon, from time to time, ("the Rules") notified by the Ministry of Corporate Affairs, this notice is hereby given that shares in respect of which dividend has been unpaid or unclaimed by the shareholders for sever consecutive years or more ("such shares") shall become due for transfer to the DEMAT account of Investor Education and Protection Fund Authority ("IEPF Authority").

In compliance with the requirements set out in the rules, the Company has already sent communication to the concerned shareholders individually through post, at their latest available address, whose dividends are lying unclaimed since 2015-16 for the consecutive seven immediate preceding years or more and whose equity shares are liable to be transferred to IEPE Authority under the said Rules. Shareholders are requested to claim the unclaimed dividend for the year 2015-16 or thereafter hefore the same is transferred to IEPE

All the valid claim (complete in order of all documents) received in this regard till September 30, 2023 shall be dealt with by the Company according to applicable Laws/ Rules. In case no valid claim has been made, the shares in respect of which dividends are lying unpaid/ unclaimed by September 30, 2023, the Company shall be constrained, without any further notice, to transfer the shares to the IEPF Authority pursuant to the IEPF Rules.

Further, in terms of Rule 6 (3) of the Rules, the Company has also uploaded the statement containing full details of such shareholders and shares due for transfer to the IEPF Authority on its website at www.gufic.com.

Shareholders who have not claimed their dividends from the year 2015-16 can claim their dividends from the Company or Company's Registrar & Share Transfer Agent (RTA) i.e. Link Intime India Private Limited on or before September 30, 2023. Members are hereby informed that no claim shall lie against the Company in respect of unclaimed dividend and shares including all benefits accruing on such shares, if any, transferred to the IEPF Authority pursuant to the rules and same can be claimed back by them from the IEPF Authority by following the procedure as prescribed in the rules.

In case of any queries/ clarifications, the concerned members may contact M/s. Link Intime India Private Limited. RTA of the Company at C-101, 247 Park, L.B.S. Marg, Vikhroli West, Mumbai-400083, email id: iepf.shares@linkintime.co.in, Tel. No. 022 - 49186270/6000.For Gufic Biosciences Limited

Sd/-Ami Shah Company Secretary mbership No. A39579



### **ATTENTION INVESTOR CORRIGENDUM TO THE RED HERRING PROSPECTUS**

# SPECTRUM TALENT MANAGEMENT LIMITED

CIN: U51100DL2012PLC235573 Registered Office: B-46, Retreat Apartments, 20 I.P Extension, Delhi-110092 Corporate Office: Block C, Plot no. C-142, Sector- 63, Noida, Gautam Buddha Nagar- 201301, Uttar Pradesh Tel. No: 0120-4258857/ +91 96503 30031; E-mail: cs@stmpl.co.in: Website: www.stmpl.co.in Contact Person: Mr. Aiit Singh

The Company has issued Red Herring Prospectus dated June 02, 2023 in respect of Initial Public Offer (IPO) which opens for subscription on June 09, 2023 (Friday) and shall closes on June 14, 2023 (Wednesday)

Attention of the investors is being brought to the following amendment in the Red Herring Prospectus: On Page No. 17 chapter title "Summary of Offer Document" - object of the offer replace with the following:

	(Rs. in lakhs)
Particulars	Estimated Amount
Funding Working Capital Requirement	7,400.00
Acquisitions of Businesses in similar or complementary areas*	150.00
General Corporate Purposes*	[•]
Offer Expenses	[•]

As on May 22, 2023, our Company has incurred a sum of Rs. 37.61 Lakhs towards offer expenses. On Page No. 65 chapter title "Object of the Offer" table Utilization of fresh issue proceed replace with the following:

(Rs. in lakhs) Particulars Estimated Amount Funding Working Capital Requirement 7,400.00 Acquisitions of Businesses in similar or complementary areas\* 150.00 General Corporate Purposes\* [•] [•]

The amount to be utilized for general corporate purposes and Acquisitions of Businesses in similar or complementary areas wil not individually exceed 25.00% of the offer Proceeds, respectively and it shall not exceed 35.00% collectively of the offer Proceeds.

On Page No. 67 para 2 under chapter title "Object of the Offer" the following shall be read as under:

Our Company proposes to utilize ₹7,400 lakhs from the Fresh Issue Proceeds towards funding our incremental working capital requirements. In addition to the Net Proceeds, our Company expects that the funding pattern for working capital requirements for the financial years ended on March 31, 2024 and March 31, 2025 will comprise of working capital facilities and internal accruals. On Page No. 68 para 2 under chapter title "Object of the Offer- Acquisitions of Businesses in Similar or Complementary Areas" the following shall be read as under:

In compliance with the SEBI ICDR Regulations towards acquiring, the company envisages to utilize ₹150.00 lakhs from the IPO funds towards acquiring. This is going to be very vital for the company to grow rapidly in the coming years. **BOOK RUNNING LEAD MANAGER TO THE OFFER** 



Sarthi Capital Advisors Private Limited

CIN: U65190DL2012PTC238100 401, 4th Floor, Manek Plaza, 167, Vidyanagari Marg, Kalina, Santacruz (E), Mumbai - 400 098 **Tel No.:** +91 22 2652 8671/72

Email Id: compliance@sarthiwm.in Website: www.sarthiwm.in Contact Person: Mr. Deepak Sharma SEBI Registration No.: INM000012011

**REGISTRAR TO THE OFFER** 



Skyline Financial Services Private Limited

CIN: U74899DL1995PTC071324 D-153 A. 1st Floor, Okhla Industrial Area, Phase - L. New Delhi-110020 Tel. No.: +91-11-40450193-197 Email: ipo@skylinerta.com

Investor Grievance E-Mail: grievances@skylinerta.com Contact Person: Mr. Anuj Kumar

Website: www.skylinerta.com SEBI Registration No.: INR000003241 **COMPANY SECRETARY AND COMPLIANCE OFFICER** 



**SPECTRUM TALENT MANAGEMENT LIMITED** Block C, Plot no. C-142, Sector- 63, Noida, Gautam Buddha Nagar- 201301, Uttar Pradesh Tel. No: 0120-4258857/ +91 96503 30031

E-mail: cs@stmpl.co.in Website: www.stmpl.co.ir Contact Person: Mr. Ajit Singh

All capitalized terms used herein and not specifically defined shall have the same meaning as ascribed to them in the Red Herrina Prospectus.

> On behalf of Board of Directors For Spectrum Talent Management Limited

Place: Delhi Date: June 06, 2023

4.04.800

Mr. Vidur Gupta **Managing Director** 

Disclaimer: Spectrum Talent Management Limited is proposing, subject to applicable statutory and regulatory requirements market conditions and other considerations, to make an initial public offer of its Equity Shares and has filed the RHP with the Registrar of Companies, Delhi on June 03, 2023 and thereafter with SEBI and the Stock Exchange. The RHP is available on the website of NSE at www.nseindia.com and is available on the websites of the BRLM at www.sarthiwm.in. Any potential investors should note that investment in equity shares involves a high degree of risk and for details relating to the same, please refer to the RHP including the section titled "Risk Factors" beginning on page 22 of the Red Herring Prospectus





### **KIRLOSKAR INSTITUTE OF MANAGEMENT HARIHAR-**CONVOCATION CEREMONY FOR THE GRADUATES OF PGDM

Kirloskar Institute of Management celebrated the workshops, research and publication, patent convocation ceremony for graduating students of 2018-20, 2019-21, and 2020-22 on 27th May 2023. The convocation ceremony marked an important milestone in the lives of the graduating students. Graduands, along with their family members, faculty members, alumni, and esteemed quests, participated in the convocation and made the event a grand success. The event was presided over by Chief Guests: Mr Sameer Shukla. Vice President & India Head, Nielsen IQ, Mumbai, and the Guest of Honour Ms. Bhavna Kumar, Director HR. Deutsche Bank.

Mr Atul Kirloskar, President, Governing Council, declared the convocation open and congratulated the graduands and merit awardees of 2023, 2022, and 2021 who experienced a unique struggle of Covid-19 online classes and emerged successful. He urged them to embrace opportunities and face challenges in a world filled with limitless possibilities.

Dr Biplab Kumar Biswal, Director, presented the academic report which was studded with achievements in terms of new programs, expansions, international conferences, national and international collaborations. FDPs. MDPs.

contributions, and the like.

The graduands were awarded degree certificates, and outstanding students were honored with silver and gold medals. Ms. Aditi Kirloskar, Vice President, Kirloskar Institute of Management, commended and congratulated the graduates on their achievement. Dr V.S. Pai, Senior Professor,



#### SCHOOL OF MANAGEMENT, KRISTU JAYANTI COLLEGE **AUTONOMOUS-EXPERT LECTURE SERIES (ELS) ON FUTURE OF JOBS**

Kristu Jayanti School of Management organised an interaction with Dr Rajesh Khajuria, Commissioner, ACBSP, USA, and Professor Emeritus at FPT University, Vietnam, as part of the Expert Lecture Series (ELS) platform on the topic 'Future of Jobs'. The session was commenced by Ms. Vaishna Prabhakaran, MC and host for the Expert Lecture Series, Mr Jerin J Kaleekal, student coordinator, welcomed the gathering, Mr Arun, student coordinator, introduced the guest speaker to the audience. The guest speaker was presented with a sapling by Dr M. K. Baby, Head, School of Management

Dr Rajesh Khajuria gave a description of the future of jobs. He opined that most of the jobs that exist today will not exist in the future. Based on that, the skill requirements of the industry will also vary. He also discussed the emergence of artificial intelligence and the way industries are being disrupted and stressed to the students the importance of following their interests in their careers. Pursuing your field of interest will lead to a lot of happiness in life. Dr Raiesh Khaiuria also shared some of the cultural practices and daily routines of the students and the educational system in Vietnam

Dr Rajesh Khajuria answered all the queries raised by the students and provided the MBA students with valuable insights and life lessons. The guest was presented with a memento by Dr D. Joseph Charles Tamilmaran, Assistant Professor, Kristu Jayanti College. Ms. Sukanya, student coordinator, gave the vote of thanks.

Campus Reporter - Ms Risha Samuel



# P muthööt HOUSING FINANCE

# MUTHOOT HOUSING FINANCE COMPANY LIMITED

Registered Office: TC NO.14/2074-7, Muthoot Centre, Punnen Road, Thiruvananthapuram - 695 034, CIN NO - U65922KL2010PLC025624. Corporate Office: 12/A 01, 13th floor, Parinee Crescenzo, Plot No. C38 & C39, Bandra Kurla Complex-G block (East), Mumbai-400051 TEL. NO: 022-62728517, Authorised Officer Emil ID: authorised.officer@muthoot.com, Contact Person: - Omkaresh G - 9902067892.

**PUBLIC NOTICE – AUCTION CUM SALE OF PROPERTY** Sale Of Immovable Assets Under Securitization And Reconstruction Of Financial Assets & Enforcement Of Security Interest Act, 2002

In exercise of powers contained in the Securitization and Reconstruction of Financial Assets & Enforcement of Security Interest Act. 2002. the In exercise or powers contained in the securitization and Reconstruction of Financial Assets & Enforcement of Security Interest Act, 2002, the Authorized Officer of the Multhoot Housing Finance Company Ltd., (hereinafter referred to as the "Company") has taken the possession of under mentioned properties (hereinafter referred to as "Secured Asset") and held as security in respect of HOUSING Loan facilities granted to below mentioned customers (hereinafter referred to as "Borrowers") and further it has been decided to sell the Secured Asset on "as is where is", "as is what is", "whatever there is" and "no recourse" basis/conditions by inviting sealed tenders from public in respect of the secured debt amounting to amount in below with further interest and expenses thereon till final payment of the overdue from Borrowers.

Sr. No.	Borrower/s & LAN	Description of property	Possession Type & Date	(Rs.) Future Interest Applicable	Reserve Price (Rs.)	E.M.D. (Rs.)	١
1.	& 11106004021 Yashoda Devaiah R Suresh	All That Part And Parcel Of The Property Being Site No.20, Formed In Property No.35/P16, (Old No.35), Old House List Katha No.35, New Katha No.935, Situated At: Maragondanahalli Village, Bidarahalli Hobli, Erstwhile Bangalore South Taluka, Now Bangalore East Taluka, Measuring East To West 30 Feet And North South 48 Feet, In All Measuring 1440 Square Feet And Property Being Bounded by: On The East: Site No.21, On The West: Site No. 19, On The North: Site No.7. On The South: 25 Feet Wide Road	15-Way-2020	& Rs.6.17.487/-	Rs. 64,00,000/-	Rs. 6,40,000/-	

Inspection Date & Time: 22-June-2023 & 23-June-2023 at 10.00 AM to 05.00 PM Auction Date: 11-July-2023 10.00 AM to 03.00 PM & Last date for Submission of Bid: 10-July-2023

Place of Sale Bangalore Branch: 980 & 980/1, 1St Floor, 13Th Cross Road, Banashankari, 2Nd Stage, Bangalore - 560 085 Intending hidders may inspect the properties on the date and time as mentioned above.

Terms & Conditions of public auction:- 1) Sale is strictly subject to the terms and conditions mentioned hereunder as per extant guidelines under SARFAESI Act, 2002 & also the terms and condition mentioned in the offer/ tender document to be submitted by the intending bidders 2 The property will be sold on "As is where is" and "As is what is" "whatever there is" and "no recourse" condition, including encumbrances, if any. 3) The properties under auction can be inspected on the date & time specified above. For any queries with regards to inspection of properties or submission of tenders, kindly establish contact to The Authorised Officers at respective locations on above mention contact numbers. The interested buyers may send theirs offers for the above property in a sealed cover along with Demand Draft Payable at Mumbai favoring "Muthoot Housing Finance Company Limited", towards earnest money deposit (EMD) 10% of Reserve Price, 4) Along with offer documents, the intending bidder shall also attach a copy of the PAN card issued by the Income Tax department AND bidder's identity proof and the proof of residence such as copy of the Passport, Election Commission Card, Ration Card, Driving license etc. 5) In no eventuality the property would be sold below the reserve price. 6) The bidders present in the auction would be allowed to increase their offer multiples of Rs. 10000/-in addition to Reserve Price fixed. 7) All dues and outgoings, i.e., Municipal Taxes, Maintenance / Society Charges, Electricity and water taxes or any other dues including Stamp Duty, Registration Charges, Transfer Charges and any with the responses and charges in respect of the registration of the Sale Certificate in respect of the said properties shall be paid by the successful bidder/purchaser. 8) The successful bidder/purchaser shall have to pay 25% of the final bid amount (after adjusting 10% of the E.M.D. already paid) within next working days from the acceptance of the offer by the Authorized Officer in respect of the said, failing which, the earnest money deposit will be forfeited. 9) The balance 75% of the Sale price shall have to be paid within 15 days of conveying the confirmation of the sale to the successful Purchaser forfeited, 9) The balance 75% of the Sale price shall have to be paid within 15 days of conveying the confirmation of the sale to the successful Purchaser by the Authorized Officer or such extended period as agreed upon in writing by and solely at the discretion of the Authorized Officer. 10) The Authorized Officer reserves his right to vary any of the terms and condition of this notice for sale, without prior notice, at his discretion. 11) In case, all the dues together with all cost, charges and expenses incurred by the Secured Creditor are tendered by the above name borrower / to-borrower ill one working day prior to the date of Auction then the property will not be sold and all the bids received from the prospective bidders shall be returned to them without any liability / claim against M/s Muthoot Housing Finance Company Ltd. The borrower/guarantor/mortgagor are hereby given STATUTORY 30 DAYS NOTICE UNDER RULE 8(6) 8.9 of The Security Interest (Enforcement) Rules of SARFAESI ACT to discharge the liability in full and pay the dues as mentioned above along with upto date interest and expenses within above mentioned days from the date of this notice failing which the Secured Asset will be sold as per the terms and conditions mentioned above. Borrower/s are also requested to remove their uncharged belongings from the property within 3/d days (from the property on their risk and cost

within 30 days' time else it will be removed from property on their risk and cost. Place : Bangalore, Date: 07-06-2023 Sd/- Authorised Officer, For Muthoot Housing Finance Company Limited

#### 12,16,000 1.600 12,24,000 12,24,000 0.02 0.54 1,600 1:1 1,600 0.37 9,20,000 0.02 0.41 1,600 1:1 1,600 9,20,000 9.60.000 0.02 9.60.000 0.43 1.600 1:1 1.600 9,84,000 9.84.000 0.44 1,600 1,600 0.02 1:1 9,90,400 0.02 9.90.400 1.600 1.600 10,06,400 0.02 10,06,400 1,600 0.45 1:1 1,600 10.14.400 0.02 10.14.400 0.45 1,600 1:1 1.600 10.35.200 0.02 10.35.200 0.46 1.600 1:1 1.600 10,52,800 0.02 10.52.800 1,600 1,600 1:1 1,600 10,56,000 10,56,000 0.47 1,600 10.94.400 0.02 10 94 400 0.48 1.600 1.1 1.600 10.96.000 0.02 10.96.000 0.49 1.600 1:1 1.600 11.47.200 0.02 11,47,200 0.51 1,600 1.600 1:1 12,11,200 0.02 1,600 1,600 12,16,000 12,16,000 0.54 1,600 1:1 1,600 0.02 12,24,000 0.02 12.24.000 0.54 1.600 1:1 1.600 12.75.200 0.37 2.93.29.600 13.00 1.600 1:1 36.800 10,56,000 0.02 10.56.000 0.47 1,600 1,600 1:1 10,94,400 0.02 10,94,400 10,96,000 0.02 10,96,000 0.49 1,600 1:1 1,600 11.47.200 0.02 11.47.200 0.51 1.600 1:1 1.600 1.600 12.11.200 0.02 12.11.200 0.54 1.600 1:1 12,16,000 0.02 12,16,000 1,600 1:1 1,600 12,24,000 0.54 1.600 0.02 12,24,000 1,600 12,75,200 0.37 2.93.29.600 13.00 1.600 1:1 36.800 re is allocated 1,600 10:23 16.000

6,286 100.00 22,56,84,800 100.00

# 4. Allocation to Market Maker (After Technical Rejection)

Allotment to Market Maker, who have Bid at or above the Offer Price of ₹82/- per Equity Share was finalized in consultation with National Stock Exchange of India Limited. The Category has been subscribed to the extent of 1 time of Market Maker portion. The Total number of Equity Shares allotted in this category is 1,32,800 Equity Shares to 1 successful applicant

The Board of Directors of the Company at its meeting held on June 05, 2023 has taken on record the Basis of Allocation of Equity Shares approved by the Designated Stock Exchange viz. National Stock Exchange of India Limited and has allotted the Equity Shares to various successful applicants. The Allotment Advice cum refund intimation will be dispatched to the address of the Applicants as registered with the depositories. Further, the instructions to SCSBs have been dispatched / mailed for unblocking of funds and transfer to the public offer account on or before June 07, 2023. In case the same is not received within ten days, Investors may contact the Registrar to the Offer at the address given below. The Equity Shares allocated to successful allottees shall be uploaded on or before June 07, 2023 for credit into the respective beneficiary accounts subject to validation of the account details with the depositories concerned. The Company is in the process of obtaining the listing and trading approval from Designated Stock Exchange viz. National Stock Exchange of India Limited and trading of the Equity Shares is expected to commence on June 08, 2023

Note: All capitalized terms used and not defined herein shall have the respective meaning assigned to them in the Prospectus

#### dated June 05, 2023 ("Prospectus") filed with the Registrar of Companies, Delhi ("RoC"). INVESTORS, PLEASE NOTE

The details of the allotment made has been hosted on the website of the Registrar to the Offer, Link Intime India Private Limited at website; www.linkintime.co.in. All future correspondence in this regard may kindly be addressed to the Registrar to the Offer quoting full name of the First/Sole Bidder Serial number of the ASBA Form, number of Equity Shares bid for, Bidder DP ID, Client ID, PAN, date of submission of the Bid cum Application Form, address of the Bidder, the name and address of the Designated Intermediary where the Bid cum Application Form was submitted by the Bidder and copy of the acknowledgement slip received from the Designated Intermediary and payment details at the address given below

# **LINK** Intime

# **LINK INTIME INDIA PRIVATE LIMITED**

C-101, 1st Floor, 247 Park, L.B.S. Marg, Vikhroli (West), Mumbai-400083, Maharashtra, India Tel No.: +91-8108114949: Fax No.: 022-4918 6195: Email: infollionresearch.ipo@linkintime.co.in Website: www.linkintime.co.in; Contact Person: Mr. Shanti Gopalkrishnan SEBI Registration No.: INR000004058; Investor Grievance E-mail: infollionresearch.ipo@linkintime.co.in

For Infollion Research Services Limited On behalf of the Board of Directors

**Gauray Munial** 

Place: Gurugram Date: June 07, 2023

THE LEVEL OF SUBSCRIPTION SHOULD NOT BE TAKEN TO BE INDICATIVE OF EITHER THE MARKET PRICE OF THE EQUITY SHARE ON LISTING OR THE BUSINESS PROSPECTS OF INFOLLION RESEARCH SERVICES LIMITED. Disclaimer: Infollion Research Services Limited has filed the Prospectus with Roc on June 05, 2023 and thereafter with SEBI and the Stock Exchanges. The Prospectus is available on the website of SEBI at www.sebi.gov.in and on the websites of BRLM, Holani Consultants Private Limited at www.holaniconsultants.co.in. The investors should note that investment in equity shares involves a high degree of risk and for details relating to the same, refer to the Section

titled "Risk Factors" on page 33 of the Prospectus. The Equity Shares have not been and will not be registered under the United States Securities Act of 1933, as amended ("U.S. Securities Act"), and may not be offered or sold within the United States except pursuant to an exemption from, or in a transaction not subject to, the registration requirements of the U.S. Securities Act and applicable U.S. state securities laws. Accordingly, the Equity Shares are being offered and sold outside the United States in offshore transactions in reliance on Regulation under the U.S. Securities Act and applicable laws of the jurisdictions where such offers and sales occur. There will be no public offering in the United States.

Managing Director

# ಅರಸು ಸಾಮಾಜಿಕ ಹರಿಕಾರ

**ಬೆಂಗಳೂರು :** ದಿವಂಗತ ಡಿ. ದೇವರಾಜ ಅರಸು ಕರ್ನಾಟಕ ಕಂಡಂತಹ ಮುತದ್ದಿ ರಾಜಕಾರಣಿ ಹಾಗೂ ಸಾಮಾಜಿಕ ಹರಿಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ ಬಣ್ಣಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧೆ ಪಶ್ಚಿಮದ್ವಾರದ ಬಳಿ ಆಯೋಜಿಸಲಾಗಿದ್ದ ಮಾಜಿ ಸಿಎಂ ದಿ.ಡಿ.ದೇವರಾಜ ಅರಸುರವರ 41ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅರಸು ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಹಾಗೂ ಅವರ ಜೀವಿತ ಕಾಲದಲ್ಲಿ ಮಾಡಿರುವ ಕೆಲಸ ನಮ್ಮೆಲ್ಲರಿಗೂ ಸೂರ್ತಿದಾಯಕವಾಗಿದೆ. ಅವರು ಕರ್ನಾಟಕ ಕಂಡಂತಹ ಮುತ್ತದ್ದಿ ರಾಜಕಾರಣಿ ಹಾಗೂ ಸಾಮಾಜಿಕ ಹರಿಕಾರ. ಅನೇಕ ಸಾಮಾಜಿಕ ಕ್ರಾಂತಿಕಾರಕ ತೀರ್ಮಾನಗಳನ್ನು ಅವರು ಕೈಗೊಂಡಿದ್ದರು. ಭೂ ಸುಧಾರಣಾ ಕಾಯ್ದೆ, ಜೀತಪದ್ಧತಿ ಮುಕ್ತಿ, ಮಲ ಹೊರುವ ಪದ್ಧತಿ ನಿಲ್ಲಿಸಿದ್ದು, ರೈತರ ಸಾಲ ವಿವೋಚನಾ ಕಾಯ್ದೆ, ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರು. ಉಳುವವನೇ ಭೂಮಿ ಒಡೆಯನಾಗಬೇಕು ಎಂಬ ಅನೇಕ ಕ್ರಾಂತಿಕಾರಕ ತೀರ್ಮಾನ ತೆಗೆದುಕೊಂಡಿದ್ದರು. ಅವರು ಮಾಡಿರುವಂತಹ ಕೆಲಸಗಳು ನಮಗೆಲ್ಲ ಮಾರ್ಗದರ್ಶನವಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿಯೂ ಸಾಮಾಜಿಕ ನ್ಯಾಯ ತರಲು



ದಿವಂಗತ ಡಿ. ದೇವರಾಜ ಅರಸು 41ನೇ ಪುಣ್ಯ ಸ್ಥರಣೆ ಅಂಗವಾಗಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮೆಯ್ಯ ಅವರು ಪುಷ್ಪನಮನ ಸಲಿಸಿದರು. ಈ ವೇಳೆ ಸಚಿವ ಶಿವರಾಜ ತಂಗಡಗಿ ಮತ್ತಿತರರಿದ್ದರು.

ಶ್ರಮಿಸಿದರು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ

Can Fin Homes Ltd SCORES CAPARA BARA

ಕ್ಯಾನ್ ಫಿನ್ ಹೋಮ್ ಲಿ., ನಂ. 586, 2ನೇ ಮಹಡಿ, 80 ಅಡಿ ರಸೆ. ಬೆಥನಿ ಶಾಲೆಯ ಎದುರು, ಪೊಲೀಸ್ ಸ್ಟೇಷನ್ ಹತ್ತಿರ, 8ನೇ ಬ್ಲಾಕ್, ಕೋರಮಂಗಲ, ಬೆಂಗಳೂರು - 560 095, koramangala@canfinhomes.com Mob No. 7625079131, 7625079457 ಫೋನ್: 080-41112879/41115689

#### CIN: L85110KA1987PLC008699 ಸ್ಥಿರಾಸ್ತಿಯ ಮಾರಾಟಕ್ಕಾಗಿ ಮಾರಾಟ ಸೂಚನೆ [ನಿಯಮ 9(1)ರ ಅನ್ರಯ]

ಸೆಕ್ಯುರಿಟೈಜೀಷನ್ ಅಂಡ್ ರಿಕನ್ ಸ್ಲಕ್ಷನ್ ಆಫ್ ಫೈನಾಸ್ಪಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಯುರಿಟ ಇಂಟರೆಸ್ಸ್ ಆಕ್ಸ್ 2002 ಮತ್ತು ನಿಯಮ 9(1)ರ ನಿಬಂಧನೆಗಳನ್ನು ಓದಿಕೊಂಡಂತೆ ಸೆಕ್ಯುರಿಟಿ ಇಂಟರೆಸ್ (ಎನ್ಫ್ರೋರ್ಸ್ಮ್ ಮೆಂಟ್) ನಿಯಮಗಳು 2002ರ ಅನ್ವಯ ಸ್ಥಿರಾಸ್ತಿಯ ಇ-ಹರಾಜು ಮಾರಾಟ ಸೂಚನೆ ನಿರ್ದಿಷ್ಟವಾಗಿ ಸಾಲಗಾರರಿಗೆ/ಅಡಮಾನುದಾರರಿಗೆ ಹಾಗೂ ಸಾಮಾನ್ಯವಾಗಿ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸೆಕ್ಯೂರ್ಡ್ಡ್ ಕ್ರೆಡಿಟರ್ರವರಿಗೆ ಅಡಮಾನ /ಚಾರ್ಜ್ ಮಾಡಿರುವ ಈ ಕೆಳಗೆ ವಿವರಿಸಿರುವ ಸ್ತಿರಾಸ್ತಿಯನ್ನು ಕ್ಯಾನ್ಫೌನ್ಹೋಮ್ಸ್ನ್ ಲಿ., ಕೋಮಂಗಲ ಶಾಖೆ, ಇದರ ಅಧಿಕೃತ ಅಧಿಕಾರಿಯವರು ಭೌತಿಕವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದು ಅವುಗಳನ್ನು 'ಎಲ್ಲಿ ಹೇಗಿದೆಯೊ ಹಾಗೆ' 'ಎಲ್ಲಿ ಏನಿದೆಯೋ ಹಾಗೆ' ಮತ್ತು 'ಮತ್ಯಾವುದಾದರೂ ಅಲ್ಲಿ ಇದ್ದಲ್ಲಿ' ಆಧಾರದ ಮೇಲೆ ಕ್ಯಾನ್ಫಿಸಿನ್ಹೋಮ್ಸ್ ಲಿ., ಇವರಿಗೆ ಸಾಲಗಾರರಾದ ಶ್ರೀ ಮಿಥುನ್ ಭುಯಿ ಮತ್ತು ಶ್ರೀಮತಿ ಕುಂಕುಂ ಭುಯಿ (ಸಾಲಗಾರರು) ಮತ್ತು ಶ್ರೀ ಗಣೇಶ್ ಕೆ. ಮತ್ತು ಶ್ರೀ ಬಸವಯ್ಯ ಕೆ.ಪಿ., (ಸಾಲಗಾರರು) ಇವರಿಂದ ಬರಬೇಕಾದ ಬಾಕಿ

ಮೊತ್ತ ರೂ.50,85,205/- (ರೂಪಾಯಿ ಐವತ್ತು ಲಕ್ಷದ ಎಂಬತ್ತೆದು ಸಾವಿರದ ಇನ್ನೂರ ಐದು ಮಾತ್ರ)

ದಿನಾಂಕ 07.05.2016 ರಂತೆ ಮತ್ತು ಮುಂದಿನ ಬಡ್ಡಿ ಮತ್ತು ಸಾಂದರ್ಭಿಕ ಖರ್ಚು, ವೆಚ್ಚ ಇತ್ಯಾದಿಗಳ

ವಸೂಲಿಗಾಗಿ ವಸೂಲಿಗಾಗಿ ದಿನಾಂಕ 24.06.2023 ರಂದು ಮಾರಾಟ ಮಾಡಲಾಗುವುದು **ಮೀಸಲು ಬೆಲೆ ರೂ.**1,05,00,000/- (ರೂಪಾಯಿ ಒಂದು ಕೋಟೆ ಐದು ಲಕ್ಷ ಮಾತ್ರ) ಮತ್ತು ಮುಂಗಡ ಕೇವಣಿ ರೂ.10,50,000/-(ರೂಪಾಯಿ ಹತ್ತು ಲಕ್ಷ ಐವತ್ತು ಸಾವಿರ ಮಾತ್ರ) ಸ್ಥಿರಾಸ್ತಿಯ ವಿವರ: ಬೆಂಗಳೂರು, ಕೆಂಗೇರಿ ಉಪ ವಿಭಾಗ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಇಲ್ಲಿರುವ ನಿವೇಶನ ನಂ. 3/1ಎ−1 (ಹಳೆ ನಂ. 3/1/ಎ3), ಬಿಬಿಎಂಪಿ ಖಾತಾ ನಂ. 3/1ಎ, ಹಾಲಿ ಬಿಬಿಎಂಪಿ ಖಾತಾ ನಂ. 6335/1414/3/1/ಎ3, ಅಳತೆ ಪೂರ್ವದಿಂದ ಪಶ್ಚಿಮಕ್ಕೆ 31 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 40 ಅಡಿ ಒಟ್ಟು 1240 ಚದರ ಅಡಿ ಈ ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ ನಿವೇಶನ ನಂ. 3/1ಎ-2, ಕೆ. ಹೆಚ್. ಪುನಿರಾಜುರವರ ಆಸ್ತಿ, ಪತ್ನಿಮಕ್ಕೆ : ಮಂಜುನಾಥ್ ಮತ್ತು ಮುನಿಯಮ್ಮನವರಿಗೆ ಸೇರಿದ ಆಸ್ತಿ, ಉತ್ತರಕ್ಕೆ: ರಸ್ತೆ. ದಕ್ಷಿಣಕ್ಕೆ: ಮಹೇಶ್ ಗೌಡರವರಿಗೆ ಸೇರಿದ ಆಸ್ತಿ.

ತಿಳಿದಿರುವ ಋಣಭಾರಗಳು ಏನಾದರೂ ಇದ್ದಲ್ಲಿ: ಏನೂ ಇಲ್ಲ. ಮೇಲ್ಪಂಡ ಹರಾಜಿಗೆ ಸಂಬಂಧಿಸಿದ ನಿಯಮ ಮತ್ತು ನಿಬಂಧನೆಗಳ ವಿವರಗಳಿಗೆ ಕ್ಯಾನ್ಫಾನ್ಹಾನ್ಮಾನ್ಮ ಲಿ., ಇವರ ಅಫೀಷಯಲ್ ವೆಬ್ಸ್ಟೆಟ್ (https://www.canfinhomes.com) ನಲ್ಲಿ ಕೆಳಕಂಡ ಲಿಂಕ್ ಗಳಲ್ಲಿ https://www.canfinhomes.com/SearchAuction.aspx ನಲ ವೀಕಿಸಬಹುದು. ಅಧಿಕೃತ ಅಧಿಕಾರಿ

ಕ್ಯಾನ್ಫಾನ್ಹಾನ್ಹಾಲಿ.,

ಸ್ಥಳ : ಬೆಂಗಳೂರು ದಿನಾಂಕ :06.06.2023



(ಸಹಕಾರ ಇಲಾಖೆ) ನಮೂನೆ - 8

ನಿಯಮ 17(2)(ಡಿ) ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ವ.ಅ/752/2022-23

ಉದಯ ಸೌಹಾರ್ದ ಪತ್ನಿನ ಸಹಕಾರಿ ನಿ. ಬೆಂಗಳೂರು ಸಹಕಾರಿಯ ಸುಸ್ತಿದಾರರಾದ 1. ಶ್ರೀ ರಮೇಶ್ ಎ S/o. ಅಂಕಪ್ಪ ರಾಮನಹಳ್ಳಿ ಗ್ರಾಮ, ಉರಗಮರ ಅಂಚೆ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು, ಮತ್ತು ಜಿಲ್ಲೆ–562109. 2) ದಿನೇಶ್ ಎಸ್ S/o. ಶಿವಣ್ಣ ಎಂ 3. ಶ್ರೀ ಕೃಷ್ಣಪ್ಪ S/o. ಗುಂಡಪ್ಪ ನಿಂದ ಬಾಕಿಯಾಗಿರುವ ದಿನಾಂಕ 20.07.2022 ಕ್ಕೆ ಒಟ್ಟು ರೂ. 51,03,606/- ರೂಪಾಯಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ರಗಳ ಜಪ್ತಿಯನ್ನು 2023ನೇ ಇಸವಿ ಜೂಕ್ ತಿಂಗಳ 22ನೇ ದಿನಾಂಕ ಗುರುವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ಸ್ಥಿರ ಸ್ವತ್ತುಗಳು ಇರುವ ಸ್ಥಳದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ ಸದರಿ ಹರಾಜು **ಹಗಲು 11–00 ಗಂಟೆಗೆ** ಪ್ರಾರಂಭವಾಗಿ ಅತ್ಯಧಿಕ ಬಿಡ್ ಕೂಗುವವರಿಗೆ ಸ್ವತ್ತನ್ನು ಮೂರು ಸಲಕ್ಕಾಗಿ ಖಾಯ

ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 25ಕ್ಕೆ ಸಮನಾದ ಮೊಬಲಗನ್ನು ಹರಾಜ ಸಮಯದಲ್ಲಿ ಕೇವಣಿಯಲ್ಲಿ ಇಡತಕ್ಕದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪದರೆ ಅವರು ಇಟ್ಟಿದ್ದ ಕೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಗುರಿಯಾಗತಕ್ಕದ್ದು

ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಠೇವಣಿ ಇಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲ? ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಾ ಒಳಗೊಂಡಂತೆ, ಆ ಸ್ವತ್ತಿನ ಮರು ಮಾರಾಟಕ್ಕಾಗಿ ಹೊಸ ಅಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಪುನಃ ಮಾಣ

ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುದನ್ನು ತಿಳಿಸಬೇಕೆಂದು ಕೋರಬಹುದು. ಅನ್ನ ವ್ಯಕ್ತಿಯ ಪರವಾಗಿ ಬಿರ ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಅನ್ಯ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ತರಿಸಬಹುದು.

ಸುಸ್ತಿದಾರರಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಏಜೆಂಟನಾಗಲೀ ಅಥವಾ ಜಪ್ಪಿ ಮಾಡಲಾದ ಸ್ರತ್ತುಗಳ ಯಾರೊಬ್ಬರು ಬಡಿ ಮತ್ತು ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಕದ್ದು. ಪರಂತು, ಹಾಗೆ ಸಂದಾಯ ಮಾಡುವುದು ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ರ್ಯಾಸ್ತಕ್ಕೆ ಮುಂಚಿಯಾಗಿರತಕ್ಕದ್ದು.

ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ತಾರರು ಅದನ್ನು ಖಾಯಂ ಮಾಡುವವರಿಗೆ ಖಾಯಂ ಆಗತಕ್ಷದ್ಯ ಮಾರಾಟವು ಮುಕ್ತಾಯವಾದ ನಂತರ ಅದರ ಮೇಲಣ ಸ್ಪಾಂಪು ಶುಲ್ವವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗಣ ಸಹಾಯಕ ರಿಜಿಸ್ಟಾರನ್ನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಕದ್ದು. ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಮ್ಮಗಳೇನಾದರೂ ಇದ್ದಲ್ಲಿ ಅವುಗ ಬಗ್ಗೆ ಸರ್ಕಾರವು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.

	ತಾಲ್ಲೂಕು ಮತ್ತು ಗ್ರಾಮ			ಸ್ವತ್ತುಗಳ ಮೇಲೆ ಯಾವುದಾದರು ಋಣ ಭಾರಗಳು ಇದ್ದ ಪಕ್ಷಕ್ಕೆ ಅವುಗಳ ವಿವರ	
ı	ರಾಮನಹಳ್ಳಿ ಗ್ರಾಮ, ಉರಗಮರ ಅಂಚೆ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು		ರೂ. 47,45,614/-	ಸಹಕಾರಿಯ ಸಾಲದ ಋಣಭಾರ ಇರುತ್ತದೆ.	

ಸುಸ್ತಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ, ಭೂಮಿಯ ಸ.ನಂ., ಅಂದಾಜು ವಿಸ್ತೀರ್ಣ : All that piece and parce of residential property bearing Survey No. 5/1, situated at Ramanahalli Village come under the limits of Ittamadu Village Panchayath, Bidadi Village and Hobli, Ramanagar Taluk & District Measuring 0 Acres 17 Guntas and bounded on the : East by : Propert Belonging to Ankappa, West by : Property Belonging to Ankappa, North by : Property Belonging to Rudramma, South By: Road. (ಬಿ.ಪಿ. ಪ್ರೇಮಾನಂದ)

ವಸೂಲಾತಿ ಅಧಿಕಾರಿಗಳು (ನಿ. 441) ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕ.ರಾ.ಸೌ.ಸಂ.ಸ.ನಿ., ಬೆಂಗಳೂರು ದಿನಾಂಕ : 15.11.2022

> ಕರ್ನಾಟಕ ಸರ್ಕಾರ (ಸಹಕಾರ ಇಲಾಖೆ) ನಿಯಮ 17(2)(ಡಿ)

ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ವ.ಅ/1272/2022-23 ಉದಯ ಸೌಹಾರ್ದ ಪತ್ರಿನ ಸಹಕಾರಿ ನ್ನಿ ಬೆಂಗಳೂರು ಸಹಕಾರಿಯ ಸುಸ್ತಿದಾರರಾದ 1. Kamalamma W/o Nanjappa, R/at : Jangamarapalya Village, MG Palya Post, Bidadi Hobli, Ramangara Taluk and District - 562109. 2. Umavathi W/o. R.S. Nagesh, 3. Siddaraju S/o. Siddaiah ಇವರಿಂದ ಬಾಕಿಯಾಗಿರುವ ಬಾಕಿ ಮೊತ್ತ ದಿನಾಂಕ 05.05.2023ಕ್ಕೆ ಒಟ್ಟು ರೂ. 25,68,035/- ರೂಪಾಯಿಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ತುಗಳ ಜಪ್ತಿಯನ್ನು 2023ನೇ ಇಸವಿ ಜಾಲೈ ತಿಂಗಳ 14ನೇ ದಿನಾಂಕ ಶುಕ್ರವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ಸ್ಥಿರ ಸ್ವತ್ತುಗಳು ಇರುವ ಸ್ಥಳದಲ್ಲಿ ಬಹಿರಂಗ ಹರಾಜಮ್ಮ ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹೆಗಲು 11.00 ಗಂಟೆಗೆ ಪ್ರಾರಂಭವಾಗಿ ಅತ್ಯಧಿಕ ಬಿಡ್ ಕೂಗುವವರಿಗೆ ಸ್ವತ್ತನ್ನು ಮೂರು ಸಲಕ್ಕಾಗಿ ಖಾಯಂ ಮಾಡಿ ಕೊಡಲಾಗುವುದು.

ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 25ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿಯಲ್ಲಿ ಇಡತಕ್ಷದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪಿದರೆ ಅವರು ಇಟ್ಟಿದ್ದ ಶೇವಣಿ ಹಣವನ್ನು ಮುಟ್ಟುಗೋಲು

ಹಾಕಿಕೊಳ್ಳುವುದಕ್ಕೆ ಗುರಿಯಾಗತಕ್ಕದ್ದು. ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಕೇವಣಿ ಇಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ವತ್ತಿನ ಮರು ಮಾರಾಟಕ್ಕಾಗಿ ಹೊಸ ಅಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಮನಃ ಮಾರಾ

ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುದನ್ನು ತಿಳಿಸಬೇಕೆಂದು ಕೋರಬಹುದು. ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡ

ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಆನ್ಯ ವೃಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು. ಸುಸಿದಾರರಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಏಜೆಂಟನಾಗಲೀ ಅಥವಾ ಜಫ್ತಿ ಮಾಡಲಾದ ಸ್ಪರ್ತು ುಂಧದಲ್ಲಿ ಹಿತಾಸಕ್ತಿಯುಳ್ಳ ಕ್ಷೇಮುದಾರನಾಗಲಿ ಅಥವಾ ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಚುಗಳ ಸಹಿತ

ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಷದ್ದು, ಪರಂತು, ಹಾಗೆ ಸಂದಾಯ ಮಾಡುವುದ ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ವ್ಯಾಸಕ್ಷಿ ಮುಂಚೆಯಾಗಿರತಕ್ಷದ್ದು,

ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ಟ್ರಾರರು ಅದನ್ನು ಖಾಯಂ ಮಾಡುವವರಿಗೆ ಖಾಯಂ ಆಗತಕ್ಷದ್ವಲ್ಲ ಮಾರಾಟವು ಮುಕ್ತಾಯವಾದ ನಂತರ ಆದರ ಮೇಲಣ ಸ್ಯಾಂಪು ಶುಲ್ಪವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗರ ಸಹಾಯಕ ರಿಜಿಸ್ಟ್ರಾರನ್ನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಷದ್ದು, ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸೀರ್ಣ ವಿಷಯದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ಅವುಗ

ಬಗ್ಗೆ ಸರ್ಕಾರವು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಸ್ವತ್ತುಗಳ ಮೇಲೆ ಯಾವುದಾದರು ಋಣ ಭಾರಗಳು ಇದ್ದ ಪಕ್ಷಕ್ಕೆ ಅವುಗಳ ವಿವರ ಸುಸ್ತಿದಾರನ ಹೆಸರು ಮತ್ತು ಗ್ರಾಮ ಮೊಬಲಗು

1				Cugitt ware				
	Jangamarapalya Village, MG Palya		ರೂ.	ಸಹಕಾರಿಯ ಸಾಲದ				
Post, Bidadi Hobli, Ramanagara		W/o. Nanjappa	21,80,220/-	ಋಣಭಾರ ಇರುತ್ತದೆ.				
ı	Taluk and District - 562109							
ı	ಸುಸ್ತಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ, ಭೂಮಿಯ ಸ.ನಂ., ಅಂದಾಜು ವಿಸ್ತೀರ್ಣ : ಷೆಡ್ಯೂಲ್ ಸ್ವತ್ತಿನ ವಿವರ : All							
ı	that piece and parcel of residentia	l property bearing	g Khaneshum	ari Nos. 21/112, situated				
	at Jangamara Palya Village, G							
ı	Ramanagaram Taaluk & District	Measuring Fast	to West 70 F	Seet and North to South				

58 Feet and bounded on: East by: Government Road, West by: Land belonging to Puttaswamaiah, North by: Land belonging to Puttaswamaiah, South by: Lan

ದಿನಾಂಕ : 16.05.2023

(ಬಿ.ಪಿ. ಪ್ರೇಮಾನಂದ) ವಸೂಲಾತಿ ಅಧಿಕಾರಿಗಳು (ನಿ. 441) ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕ.ರಾ.ಸೌ.ಸಂ.ಸ.ನಿ., ಬೆಂಗಳೂರ



# ಕ್ಯಾನ್ ಫಿನ್ ಹೋಮ್ಸ್ಲ್.,

Can Fin Homes Ltd

ಶಿ ಮೊದಲನೇ ಮಹಡಿ, ರಾಜಾರಾವ್ ಕಾಂಪ್ಲೆಕ್ಸ್, ಟಿಪ್ರಸುಲ್ತಾನ್ ರಸ್ತೆ, ದೇವನಹಳ್ಳಿ - 562 110, ಫೋನ್: 080-27682007, ಮೊಬೈಲ್ ನಂ. 7625079177 E-Mail Id: devanahalli@canfinhomes.com CIN No: L85110KA1987PLC008699

ದೇವನಹಳಿ ಶಾಖೆ

ಡಿಮ್ಯಾಂಡ್ ನೋಟೀಸ್ ಸೆಕ್ಯೂರಿಟೈಜೇಷನ್ ಅಂಡ್ ರಿಕನ್'ಸಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಸ್ ಆಕ್ಸ್ 2002ರ (ನಂ. 54ರ 2002) ಪ್ರಕರಣ 13(2)ರ ಅನ್ನಯ ನೋಟೀಸು

1. ಶ್ರೀ ಶತಿ ಕುಮಾರ್, S/o ಕರುಣಾ ಕುಪ್ಪುಸ್ವಾಮಿ, (ಸಾಲಗಾರರು) ಇ-223, 9ನೇ ಅಡ್ಡ ರಸ್ತೆ. ಹೆಚ್ಕೆಬಿಕೆ ಕಾಲೇಜ್, ಉಮರ್ ನಗರ, ನಾಗವಾರ, ಬೆಂಗಳೂರು ಉತ್ತರ, ಬೆಂಗಳೂರು - 560 045 2. ತ್ರೀಮತಿ ಶಿಲ್ರಕ್ರೀ W/o ಶತಿಕುಮಾರ್, (ಸಹ ಸಾಲಗಾರರು) ಇ-223, 9ನೇ ಅಡ್ಡ ರಸ್ತೆ, ಹೆಚ್ಕೆಬಿಕೆ ಕಾಲೇಜ್, ಉಮರ್ ನಗರ, ನಾಗವಾರ, ಬೆಂಗಳೂರು ಉತ್ತರ, ಬೆಂಗಳೂರು – 560 045

ನಂ. 1 ಮತ್ತು 2 ಆದ ನೀವು, ಕೆಳಗೆ ಸೂಚಿಸಿರುವ ನಂ. 1 ಮತ್ತು 2 ಆದ ನಿಮಗೆ ಸೇರಿರುವ ಆಸ್ತಿಯನ್ನು ಅಡಮಾನ ಮಾಡುವ ಮೂಲಕ ನಮ್ಮ ಶಾಖೆಯಿಂದ ಗೃಹ ಸಾಲವನ್ನು ಪಡೆದುಕೊಂಡಿದ್ದು, ದಿನಾಂಕ 30.05.2023ರಂತೆ ರೂ. 8,81,764/- ಮತ್ತು ಒಪ್ಪಿದ ದರದಲ್ಲಿ ಮುಂದಿಯ ಬಡ್ಡಿಯೊಂದಿಗೆ, ಕ್ಯಾನ್ ಫಿನ್ ಹೋಮ್ಸ್ ಲಿ., ಇವರಿಗೆ ನಿಮ್ಮಿಂದ ಬಾಕಿ ಇರುತ್ತದೆ. ಅಡಮಾನ ಮಾಡಿರುವ ಆಸ್ತಿಯ ವಿವರ

ಬೆಂಗಳೂರು , ಬೆಂಗಳೂರು ಉತ್ತರ ತಾಲೂಕು, ಹೇಸರಘಟ್ಟ ಹೋಬಳಿ, ಮುತ್ತುಗದಹಳ್ಳಿ ಗ್ರಾಮ ಶಿವಕೋಟೆ ಸರ್ವೆ ನಂ. 60/1 ಮತ್ತು 61/2, ಖಾತಾ ನಂ. 60/1/61/2/5, ಇಲ್ಲಿರುವ ನಿವೇಶನ ನಂ. 05, , ಅಳತೆ ಪೂರ್ವದಿಂದ ಪಶ್ಚಿಮಕ್ಕೆ : 30 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 40 ಅಡಿ ಒಟ್ಟು 1200 ಚದರ ಅಡಿ ಅಳತೆಯ ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ನಿವೇಶನ ನಂ. 4, ಪಶ್ಚಿಮಕ್ಕೆ: ನಿವೇಶನ ನಂ. 6, ಉತ್ತರಕ್ಕೆ: ಖಾಸಗಿ ಆಸ್ತಿ, ದಕ್ಷಿಣಕ್ಕೆ: ರಸ್ತೆ.

ಸರ್ಫೇಸಿ ಆಕ್ಟ್, 2002ರ ಸೆಕ್ಟನ್ 13(2)ರ ಅನ್ವಯ ರಿಜಿಸ್ಟರ್ಆದ ಡಿಮ್ಯಾಂಡ್ ನೋಟೀಸ್ ಅನ್ನು ನಂ.1 ಮತ್ತು ನಂ. 2ಆದ ನಿಮ್ಮ ವಿಳಾಸಕ್ಕೆ ಕಳುಹಿಸಲಾಗಿದ್ದು ಬಟವಾಡೆಯಾಗದೆ ಹಿಂದಿರುಗಿರುತ್ತವೆ. ಆದ್ದರಿಂದ ಈ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಮಂಜೂರಾತಿಯ ನಿಯಮಗಳನ್ನು ನೀವು ಪಾಲಿಸಲು ವಿಫಲರಾಗಿರುವುದರಿಂದ ಎನ್ಹೆಚ್ಬಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ 29.05.2023ರಿಂದ ಖಾತೆಯನ್ನು ಅನುತ್ಪಾದಕ ಆಸ್ತಿಯಿಂದು ವರ್ಗೀಕರಿಸಲಾಗಿದೆ. ಸಾಲಗಾರರಿಗೆ ಮತ್ತು ಅವರ ಅಡಿಯಲ್ಲಿ ಕ್ಲೈಮ್ ಮಾಡುವ ಇತರರಿಗೆ 🛚 ಈ ಮೂಲಕ ಕರೆ ನೀಡುವುದೇನೆಂದರೆ ಸದರಿ ಮೊತ್ತವನ್ನು ದಿನಾಂಕ 30.05.2023ರಿಂದ ಒಪ್ಪಿದ ದರಗಳೊಂದಿಗೆ ಬಡ್ಡಿ ಮತ್ತು ಇತರ ವೆಚ್ಚಗಳನ್ನು ಈ ನೋಟೀಸಿನ ದಿನಾಂಕದಿಂದ 60 ದಿನಗಳ ಒಳಗೆ ಪಾವತಿಸಬೇಕು, ವಿಫಲರಾದಲ್ಲಿ ಸರ್ಫೇಸಿ ಆಕ್ಟ್ ಅನ್ವಯ ಸದರಿ ಭದ್ರತಾ ಸ್ವತ್ತುಗಳ ಮೇಲೆ ಕೆಳಸಹಿದಾರರು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬಹುದೆಂಬುದನ್ನು

ದಿನಾಂಕ : 06.06.2023 ಅಧಿಕೃತಅಧಿಕಾರಿ : ಬೆಂಗಳೂರು ಕ್ಯಾನ್ಫೌನ್ ಹೋಮ್ ಲಿ.,

> (ಸಹಕಾರ ಇಲಾಖೆ) ನಮೂನೆ -8ನಿಯಮ 17(2)(ಡಿ)

ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ವ.ಅ/224/2021–22

ಉದಯ ಸೌಹಾರ್ದ ಪತ್ರಿನ ಸಹಕಾರಿ ನಿ. ಬೆಂಗಳೂರು ಸಹಕಾರಿಯ ಸುಸ್ತಿನಾರರಾದ 1) ಶ್ರೀ ರಮೇಶ ಆರ್ S/o. ರಾಮಚಂದ್ರಪ್ಪ, ನಂ. 4, ಮಂಚನಾಯಕನಹಳ್ಳಿ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. 2) ಬೆಟ್ಟಸ್ವಾಮಿ S/o. ಚಲುವರಾಯಸ್ವಾಮಿ, 3) ಶ್ರೀಮತಿ ಭಾಗ್ಯ W/o. ಲಕ್ಷ್ಮೀನರಸಿಂಹಯ್ಯ, ಇವರಿಂದ ಬಾಕಿಯಾಗಿರುವ ಬಾಕಿ ಮೊತ್ತ ದಿನಾಂಕ 02.02.2023ಕ್ಕೆ ಒಟ್ಟು ರೂ. 52,11,525/- ರೂಪಾಯಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ತುಗಳ ಜಪ್ತಿಯನ್ನು 2023ನೇ ಇಸವಿ ಜೂನ್ ತಿಂಗಳ 17ನೇ ದಿನಾಂಕ ಶನಿವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ಸ್ಥಿರ ಸ್ವತ್ತುಗಳು ಇರುವ ಸ್ಥಳದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹಗಲು 11.00 ಗಂಟೆಗೆ ಪ್ರಾರಂಭವಾಗಿ 

ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 25ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿಯಲ್ಲಿ ಇಡತಕ್ಕದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪಿದರೆ ಅವರು ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಗುರಿಯಾಗತಕ್ಕದ್ದು.

ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಠೇವಣಿ ಇಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ವತ್ತಿನ ಮೆರು ಮಾರಾಟಕ್ಕಾಗಿ ಹೊಸ ಆಸೂಚನೆಯನ್ನು ಪ್ರಕಟಿಸಿದ ನಂತರ ಥೂಮಿಗಳನ್ನು ಮನಃ ಮಾರಾಟ

ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ನ ವ್ಯಕ್ತಿಯ ಮಾಡುತ್ತಾರೋ ಎಂಬುದನ್ನು ತಿಳಿಸಬೇಕೆಂದು ಕೋರಬಹುದು. ಅನ್ಯ ವ್ಯಕ್ತಿಯ ಪರವಾಗಿ ಬಿಡ ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಆನ್ಯ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂತೆ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು.

ಸುಸ್ತಿದಾರರಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಬಡೆಂಟಾಗಲೀ ಅಥವಾ ಜಪ್ಪಿ ಮಾಡಲಾದ ಸ್ಪತ್ತುಗಳ ಸಂಬಂಧದಲ್ಲಿ ಹಿತಾಸಕ್ತಿಯುಳ್ಳ ಕ್ಷೇಮುದಾರನಾಗಲಿ ಅಥವಾ ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಜುಗಳ ಸಹಿತ ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಪರಾಜನ್ನು ನಿಲ್ಲಿಸತಕ್ಷದ್ದು, ಪರಂತು, ಹಾಗೆ ಸಂದಾಯ ಮಾಡುವುದು ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ರ್ಯಾಸ್ತಕ್ಕೆ ಮುಂಚಿಯಾಗಿರತಕ್ಕದ್ದು

ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ಟ್ರಾರರು ಅದನ್ನು ಚಾಯಂ ಮಾಡುವವರಿಗೆ ಖಾಯಂ ಆಗತಕ್ಕದ್ದೇ, ಮಾರಾಟವು ಮುಕ್ತಾಯವಾದ ನಂತರ ಆದರ ಮೇಲಣ ಸ್ಯಾಂಪು ಶುಲ್ಯವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗ ಸಹಾಯಕ ರಿಜಿಸ್ಟಾರನ್ನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಕದ್ದು.

ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ಸರ್ಕಾರವು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.

ತಾಲ್ಲೂಕು ಮತ್ತು ಗ್ರಾಮ	ಸುಸ್ತಿದಾರನ ಹೆಸರು	ತೀರ್ಮ ಮೊಬಲಗು	ಸ್ವತ್ತುಗಳ ಮೀಲ ಯಾವುದಾದರು ಋಣ ಭಾರಗಳು ಇದ್ದ ಪಕ್ಷಕ್ಕೆ ಅವುಗಳ ವಿವರ
o. 4, ಮಂಚನಾಯಕನ ಹಳ್ಳಿ ಗ್ರಾಮ, ಬಿಡದಿ ೧೯ಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.			ಸಹಕಾರಿಯ ಸಾಲದ ಋಣಭಾರ ಇರುತ್ತದೆ.
ಶ್ವಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ, ಭು at piece and parcel of the immov			

anayakanahalli Village and Village Panchayath, Bidadi Hobli, Ramanagara Talu and District. Property bearing No. 152900402001800007 dated 14.08.2014 as per the E-Katha issued by the Manchanayakanahallib Village Panchayath. Measuring East to West 46.5 Feet and North to South 44.5 Feet in all Measuring 2069.25 Sq.ft and the property is nded on the: East by: Smt. Manjula W/o. Sri. Ramesh .R Housed, West by: Property of Venkatesh, North by: Property of Byatappa House, South by: Yellamma Temple.

ದಿನಾಂಕ : 10.02.2023

(ಬಿ.ಪಿ. ಪ್ರೇಮಾನಂದ) ವಸೂಲಾತಿ ಅಧಿಕಾರಿಗಳು (ನಿ. 441) ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕ.ರಾ.ಸೌ.ಸಂ.ಸ.ನಿ., ಬೆಂಗಳೂರು

ಕರ್ನಾಟಕ ಸರ್ಕಾರ (ಸಹಕಾರ ಇಲಾಖೆ)

ನಿಯಮ 17(2)(ಡಿ) ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ವ.ಅ/47/2020-21

**ುದಯ ಸೌಹಾರ್ದ ಪತಿನ ಸಹಕಾರಿ ನ್ಲಿ ಬೆಂಗಳೂರು** ಸಹಕಾರಿಯ ಸುಸಿದಾರರಾದ ನಂ. 6 (ಹಳೆ ನಂ. 287) 6ನ ಅಡ್ಡರಸ್ತೆ, Iನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು - 560019. ನಿವಾಸಿಯಾದ 1) ಶ್ರೀ ಚಂದ್ರೆಶೇಖರ S/o ುಂದ್ರ್ಯ್, 2) ಶ್ರೀ **ಪೃತ್ತಿರಾಜ್ ಸಿಂಗ್ .ಟಿ** S/o. ತುಳಜಾರಾಮ್ಸಿಂಗ್ ಹಾಗೂ 3) ಶ್ರೀ ಮಣಿ .ಎಂ S/o. ಶ್ರೀ ಲೇಟ್ ಇವರಿಂದ ಬಾಕಿಯಾಗಿರುವ ಬಾಕಿ ಮೊತ್ತ ದಿನಾಂಕ 05.05.2023ಕ್ಕೆ ಒಟ್ಟು ರೂ. 1,86,36,355/- ರೂಪ ಸಂದಾಯದ ಬಗ್ಗೆ ಈ ಕೆಳಗೆ ನಮೂಂಸಲಾದ ಸ್ಥಿರ ಸ್ವತ್ತುಗಳ ಜಪ್ತಿಯನ್ನು 2023ನೇ ಇಸವಿ ಜಾಲೈ ತಿಂಗಳ 03ನೇ ದಿನಾಂಕ ಸೋಮವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ಸ್ಥಿರ ಸ್ವತ್ತುಗಳು ಇರುವ ಸ್ಥಳದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜ ಹಗಲು 11.00 ಗಂಟೆಗೆ ಪ್ರಾರಂಭವಾಗಿ ಅತ್ಯಧಿಕ ಬಿಡ್ ಕೂಗುವವರಿಗೆ ಸ್ವತ್ತನ್ನು ಮೂರು ಸಲಕ್ಕಾಗಿ ಖಾಯಂ ಮಾಡಿ

ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ ಶೇಕಡಾ 25ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿಯಲ್ಲಿ ಇಡತಕ್ಕದ್ದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಸಂದಾಯ ಮಾಡಲು ತಪ್ಪಿದರೆ ಅವರು ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲ ಹಾಕಿಕೊಳ್ಳುವುದಕ್ಕೆ ಗುರಿಯಾಗತಕ್ಕದ್ದು

ಮೇಲೆ ಹೇಳದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಕೇವಣಿ ಇಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ಥಕ್ತಿನ ಮರು ಮಾರಾಟಕ್ಕಾಗಿ ಹೊಸ ಆಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಮನಃ ಮಾರಾಟ

ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುದನ್ನು ತಿಳಿಸಪೀಕೆಂದು ಕೋರಬಹುದು. ಆನ್ನೆ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಆನ್ಯ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂತೆ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು.

ಸುಸ್ತಿದಾರರಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಏಜೆಂಟನಾಗಲೀ ಅಥವಾ ಜಫ್ತಿ ಮಾಡಲಾದ ಸ್ವತ್ತುಗ ಸಂಬಂಧದಲ್ಲಿ ಹಿತಾಸಕ್ತಿಯುಳ್ಳ ಕ್ಷೇಮುದಾರನಾಗಲಿ ಅಥವಾ ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಜುಗಳ ಸಹಿ ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಕದ್ದು, ಪರಂತು, ಹಾಗೆ ಸಂದಾಯ ಮಾಡುವುದ ಹರಾಜು ಮಾಡಲು ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದ ಸೂರ್ಾಸ್ತಕ್ಕೆ ಮುಂಜಿಯಾಗಿರತಕ್ಕದ್ದು.

ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ಟ್ರಾರರು ಅದನ್ನು ವಾಯಂ ಮಾಡುವವರಿಗೆ ಖಾಯಂ ಆಗತಕ್ಷದ್ವಲ್ಲ ಮಾರಾಟವು ಮುಕ್ತಾಯವಾದ ನಂತರ ಆದರ ಮೇಲಣ ಸ್ಯಾಂಪು ಶುಲ್ಕವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗ ಸಹಾಯಕ ರಿಜಿಸ್ಟ್ರಾರನ್ನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಷದ್ದು, ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ಅವುಗ ಬಗ್ಗೆ ಸರ್ಕಾರವು ಜವಾಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.

ತಾಲ್ಲೂಕು ಮತ್ತು ಗ್ರಾಮ	ಸುಸ್ತಿದಾರನ ಹೆಸರು	ತೀರ್ಮ ಮೊಬಲಗು	ಸ್ವತ್ತುಗಳ ಮೇಲೆ ಯಾವುದಾದರು ಋಣ ಭಾರಗಳು ಇದ್ದ ಪಕ್ಷಕ್ಕೆ ಅವುಗಳ ವಿವರ
ನಂ. 6 (ಹಳೆ ನಂ. 287) 6ನೇ ಎ ಅಡ್ಡರಸ್ತೆ. 1ನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು – 560019.		ರೂ. 1,44,33,882/-	ಸಹಕಾರಿಯ ಸಾಲದ ಋಣಭಾರ ಇರುತ್ತದೆ.

of residential property house No. 10, Khatha No. 111, Assesment No. 88, Situated a Kiothanur Village, Uttarahalli Hobli, Bangalore South Taluk, Presently Within the Limit of Bommanahalli Nagarasabhe and Measuring East to West 60 feet and North to Sout 40 feet. Bounded on: Schedule - 1: East by: Private Property, West by: Road, North by : Property No. 9, South by : Property No. 11. (ಬಿ.ಪಿ. ಪ್ರೇಮಾನಂದ)

ಸ್ಥಳ : ಬೆಂಗಳೂರು ದಿನಾಂಕ : 16.05.2023 ವಸೂಲಾತಿ ಅಧಿಕಾರಿಗಳು (ನಿ. 441) ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕ.ರಾ.ಸೌ.ಸಂ.ಸ.ನಿ., ಬೆಂಗಳೂರು

# ಅನೈತಿಕ ಪೊಲೀಸ್ಗಾರಿಗೆ ಅವಕಾಶವಿಲ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಹಜ್ ವಿಮಾನಯಾನ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಗಳು ಅಭಿವೃದ್ದಿಯಲ್ಲಿ ಪಾಲ್ಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಸಂವಿಧಾನ ಬದ್ದವಾಗಿ ರಾಜ್ಯದಲ್ಲಿ ಕಾನೂನಿನ ಆಡಳಿತ ಜಾರಿಯಲ್ಲಿದೆ. ಇದು ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕೆಂದರು. ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಎನ್ನುವ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ. ನಮ್ಮ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಸಮಸ್ಯರಿಗೆ ಅನ್ನಯ ಆಗುತ್ತದೆ. ಎಲ್ಲಾ ಧರ್ಮ, ಎಲ್ಲಾ ಜಾತಿ–ಸಮುದಾಯಗಳ ಅರ್ಹ ಫಲಾನುಭವಿಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಾರೆಂದರು. ಸಂವಿಧಾನದ ಆಶಯದಂತೆ ಸರ್ವರನ್ನೂ ಒಳಗೊಳ್ಳುವ ಸರ್ಕಾರ ನಮ್ಮದು.

ನಮ ನಾಡು ಮತ್ತು ನಮ್ಮ ದೇಶ ಸುಭಿಕವಾಗಿ ಪ್ರಗತಿಯ ಮಾರ್ಗದಲ್ಲಿ ಸಾಗಲಿ, ನಮ್ಮ ನೆಲದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಸಲಿ ಎಂದು ಪ್ರತಿಯೊಬ್ಬ ಹಜ್ ಯಾತ್ರಿಗಳು ಪ್ರಾರ್ಥಿಸಿ ಎಂದು ನಿವೇದಿಸಿಕೊಂಡರು.

# PUBLIC NOTICE

ಸಂಯುಕ್ತ 🕮 ಕರ್ನಾಟಕ

Notice is hereby given to the Public that the Possession Certificate dated 07.06.1985. PR No. 136/1985-86 issued by BDA in favour of Mr. B.K. Muralidha Rao The Present Owner of the Schedule Property Dr.S.N Suresh had lost the Original Possession Certificate.

If any person coming across the above Original Possession Certificate shall immediately handover the same to the undersigned. If Any person, who has/have claim on the schedule property, may lodge such claim with the undersigned within 7 days from the date of this notice. If no such claim(s) or objections received within the stipulated time, the undersigned will issue certificate of clearance that there is no objections or claim(s) on the schedule property.

SCHEDULE All that piece and parcel of the Residential Property bearing New Municipal No 10/1 (Western Portion of Old Municipal No. 10 and Site No. 1806), situated at 5th Main Road Sankastahara Ganapathi Temple Road Hampinagar (RPC Layout) (earlie Railway Line Pipeline, Chord Road Layout), Bengaluru, in the layout formed by BDA, presently under BBMP Limits. PID No. 34-40-10/1 Ward No.133, measuring East to West 10. 16 meters, North to South 12.70+13.69/2, totally measuring 134.00 Square meters and bounded or the; East by: Property belonging to Sri.S.NPrakash, West by: Site No.1789 North by: Road, South by: Site No. 1805. ADVOCATE (RAVI.M.B.)

IN THE COURT OF THE XXXVII AddI CITY CIVIL AND SESSIONS JUDGE AT BANGALORE (CCH-38) O.S.No. 7360 /2019

BETWEEN:

Union Bank of India, Yelahanka Branch G.V.R Castle, Bagalur Cross, I.A.F Post, Bangalore-560063. Represented by its Branch Manager Mrs. Chintha Kavitha W/o Yerram Setty Ananda Kumar Aged about 32 Years E-Mail ID: bm1452@andhrabank.co.in Mobile No.9966079977 IFSC CODE: ANDB0001452 .....Plaintiff AND

M/s SRI SAI SRINIVASA ENTERPRISES No.207, 1st Main, 16th Cross, Maruthinagar Yelahanka, Bengaluru, Rep. by its Proprietor

Mrs. P Rani. NOTICE UNDER ORDER 5 RULE 20 CPC. Whereas the plaintiff has instituted the above case against you for the recovery of a total sum of Rs.9,10,897.20/- (Rupees Nine Lakhs Ten Thousand Eight Hundred and Ninety Seven and Twenty Paisa Only) as on 07.09.2019 together with court cost and current interest from 08.09.2019 to date of realization at the said agreed rate of interest of 12.60 % per annum (10.60 % PA regular + 2.00% P.A overdue interest). You are hereby summoned to appear in

this court in person or by a pleader on 14.07.2023 at 11 A.M to answer the same, falling which the suit will be disposed off as

Given under my hand and seal of thi court on this 31st Day of May 2023.

By Order of the Cour Assistant Registrar City Civil Court Shivashankara, A

Advocate for Plaintiff No.22/12A. 34d Cross. Chanukya Layout, Opp. Manyatha Tech Park, Nagavara, Bangalore-560045.

#### CITATION IN THE COURT OF THE SENIOR CIVIL JUDGE AT SHORAPIIR 0.S.NO. 248/2022

Marremma W/o Paramanna Age 60 Years Occ: House Hold R/o Hadnoor Tq: Shorapur Dist: Yadgiri V/S

PLAINTIFF 1. Renuka W/o Bhimaraya Age:35 Years Occ: House Hold 2. Parvathi D/o Late Basavaraj

Age: 25 years Occ: House Hold both R/o Kamanatagi Tq: Hunsagi Dist:Yadgir Claim:Suit for partition separate

possession Whereas the above plaintiff has filed the suit against

the defendants bearing land Sy. No 141/2 adm 07 acre 11 gunta situated at village Alhal Tq: Shorapur, the above property is the ancestral property of parties of the suit as per the contention of pleading of the plaint. Therefore the suit summons, notices are hereby given to the defendants 1)Renuka W/o Bhimaraya Age:35 Years Occ: House Hold 2) Parvathi D/o Late Basavaraj Age:25 Years Occ: House Hold both R/c Kamanatagi Tq:Hunsagi Dist:Yadgir now residing at Bangalore are appear in this Court in person are through advocate are through some one authorized to act for you in this case on dated 12/07/23 about 11.00 A.M.if you are fail to appear suit will be dealat with heard and decide in your absence Given under my hand seal of this Court on 03rd day of June 2023 at SHORAPUR

V.S.Joshi Advocate Shorapur

By order of this Court Chief ministerlal officer Senior Civil judge Court at Shorapur

CMYK

**ಬೆಂಗಳೂರು:** ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ. ಈ ಬಗ್ಗೆ ಎಲ್ಲಾ ಮೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ

Can Fin Homes Ltd

DESCRIPTION OF THE PROPERTY OF



ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಹಜ್ ವಿಮಾನಯಾನ ಯಾತ್ರೆಗೆ ಚಾಲನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಅಮೀರೇ ಶಿರಿಯತ್ ಕರ್ನಾಟಕದ ಹಜರತ್ ಮೌಲಾನಾ ಸಗೀರ್ ಅಹ್ರದ್ ಖಾನ್, ರಶಾದಿ ಸಾಹೆಬ್, ವಿಜಯಪುರದ ಅಲ್ ಹಶ್ಮಿ ಟ್ರಸ್ಟ್ ಅಧ್ಯಕ್ಷ ಮೌಲಾನಾ ಮಫ್ತಿ ಇಫ್ತಿಕಾರ್ ಅಹಮದ್ ಖಶ್ಮಿ ಸಾಹೆಬ್, ಕಂದಾಯ ಸಚಿವ ಕೃಷ್ಣಬೈರೇಗೌಡ, ವಸತಿ ಸಚಿವ ಜಮೀರ್ ಅಹಮದ್, ಸಚಿವ ರಹೀಂಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತಿತರರಿದ್ದರು.

ಕ್ಯಾನ್ ಫಿನ್ ಹೋಮ್ಸ್ ಲಿ.,

ನಂ. 69, (ಹಳೆ ನಂ. 35), 12ನೇ ಮುಖ್ಯ ರಸ್ತೆ

ಜಯನಗರ, ಬೆಂಗಳೂರು - 560 011,

ಫೋನ್:080-26630776/26630501/26654305

ಮೊಬೈಲ್:7625079101

CIN:L85110KA1987PLC008699

ಸೂಚನೆ

1. ಶ್ರೀರೂಕುಮಾರ್ ಚಿನ್ನಯ್ಯ ಮತ್ತು ಶ್ರೀಮತಿ ಸುಮತಿ ಇವರಿಬ್ಬರ ವಿಳಾಸ ಹಳೆ ನಂ. 22/28, ಹೊಸ ನಂ. 18, 1ನೇ ಮುಖ್ಯ ರಸ್ತೆ, ಎನ್ಎಸ್ ಪಾಳ್ಯ, ಬಿಜೆ ರಸ್ತೆ, ಬಿಟಿಎಂ 2ನೇ ಹಂತ, ಬೆಂಗಳೂರು – 560 076 ಇವರು

ನಮ್ಮಿಂದ ಫ್ಲಾಟ್ ನಂ. ಜಿ1, ನೆಲಮಹಡಿ, "ಶ್ರೀ ಸಾಯಿ ಎನ್ಕ್ಲೇವ್", ಹೊಸ ಕಾರ್ಪೊರೇಶನ್ ಆಸ್ತಿ

ನಂ. 14 (ಹಳೆ ನಂ. 45-18/10-3), ಪಿಐಡಿ ನಂ. 65-132-14, 9ನೇ ಮುಖ್ಯ ರಸ್ತೆ, ಎನ್. ಎಸ್.

ಪಾಳ್ಯ, ಬೆಂಗಳೂರು ಈ ಆಸಿಯನು ಅಡಮಾನ ಮಾಡಿ ಸಾಲ ಸೌಲಭ್ಯಗಳನು ಪಡೆದುಕೊಂಡಿರುತಾರೆ. ಸದರಿ ಭದ್ರತಾ ಸ್ವತ್ತನ್ನು ಸರ್ಫ್ಗೆಸಿ ಆಕ್ಟ್ ಕಡಿಯಲ್ಲಿ ದಿನಾಂಕ 17.03.2020ರೆಂದು ನಾವು ಮಾರಾಟ

ಮಾಡಿರುತ್ತೇವೆ. ಮಾರಾಟ ಪ್ರಕ್ರಿಯೆಯಿಂದ ಬಂದ ಮೊತ್ತವನ್ನು ಮೇಲ್ಕಂಡ ಸಾಲಗಾರರ ಖಾತೆಗೆ

ಹೊಂದಾಣಿಕೆ ಮಾಡಿಕೊಂಡ ನಂತರ ರೂ.12,47,958/- (ರೂಪಾಯಿ ಹನ್ನೆರಡು ಲಕ್ಷ ನಲವತ್ತೇಳು

ಸಾವಿರದ ಒಂಬೈನೂರ ಐವತ್ತಂಟು ಮಾತ್ರ ಮೊತ್ತವು ಹೆಚ್ಚುವರಿಯಾಗಿ ಉಳಿದುಕೊಂಡಿರುತ್ತದೆ. ಸಾಲಗಾರರಿಗೆ ಈ ಮೂಲಕ ಸೂಚಿಸಿರುವುದೇನೆಂದರೆ ಈ ನೋಟೀಸಿನ ಪ್ರಕಟಣೆಯ ದಿನಾಂಕದಿಂದ

10 ದಿನಗಳ ಒಳಗೆ ಸದರಿ ಮೊತ್ತವನ್ನು (ಮೂಲ ಕೆವೈಸಿ ದಾಖಲೆಗಳೊಂದಿಗೆ) ಕೆಳಸಹಿದಾರರಿಂದ

ಪಡೆದುಕೊಳ್ಳಬೇಕು, ವಿಫಲರಾದಲ್ಲಿ ಸದ್ದರಿ ಮೊತ್ತವನ್ನು ಮುಟ್ಬುಗೋಲು ಹಾಕಿಕೊಳ್ಳಲಾಗುವುದು ಮುಂದುವರಿಂದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ಲೇಮ್ ಗಳನ್ನು ಪರಿಗಡೆಸಲಾಗುವುದಿಲ್ಲ.

. ಶ್ರೀಮತಿ ಮನಿಷಾ ರೆಡ್ಡಿ ಮನೆ ವಿಳಾಸ :ಫ್ಲಾಟ್ ನಂ. ಎಫ್-11, ಮೊದಲ ಮಹಡಿ, "ಪ್ರಭಾವತಿ

ಪಾರಾಮೌಂಟ್", ಎ ಬ್ಲಾಕ್, ಖಾತಾ ನಂ. 3581/108/2, ಸರ್ವೆ ನಂ.. 108/2, ಕಮ್ಮಸಂದ್ರ ಗ್ರಾಮ,

ಆತ್ತಿಬೆಲೆ ಹೋಬಳಿ, ಅನೇಕಲ್ ತಾಲೂಕು, ಬೆಂಗಳೂರು ಇವರು ನಮ್ಮಿಂದ ಫ್ಲಾಟ್ ನಂ. ಎಫ್-11. ಮೊದಲ ಮಹಡಿ, ''ಪ್ರಭಾವತಿ ಪಾರಾಮೌಂಟ್'', ಎ ಬ್ಲಾಕ್, ಖಾತಾ ನಂ. 3581/108/2, ಸರ್ವೆ ನಂ..

108/2, ಕಮ್ಮಸಂದ್ರ ಗ್ರಾಮ, ಅತ್ತಿಬೆಲೆ ಹೋಬಳಿ, ಅನೇಕಲ್ ತಾಲೂಕು, ಬೆಂಗಳೂರು ಈ ಆಸ್ತಿಯನ್ನು

ಆಡಮಾನ ಮಾಡಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿರುತ್ತಾರೆ. ಸದರಿ ಭದ್ರತಾ ಸತ್ವನ್ನು ಸರ್ಫನಿ ಆಕ್ಬ್ಗ ಆಡಿಯಲ್ಲಿ ದಿನಾಂಕ 30.03.2020ರಂದು ನಾವು ಮಾರಾಟ ಮಾಡಿರುತ್ತೇವೆ. ಮಾರಾಟ

ಪ್ರಕ್ರಿಯಿಯಿಂದ ಬಂದ ಮೊತ್ತವನ್ನು ಮೇಲ್ತಂಡ ಸಾಲಗಾರರ ಖಾತೆಗೆ ಹೊಂದಾಣಿಕೆ ಮಾಡಿಕೊಂಡ

ನಂತರ **ರೂ.**69,762/–(ರೂಪಾಯಿ ಅರವತ್ತೊಂಬತ್ತು ಸಾವಿರದ ಏಳು ನೂರ ಅರವತ್ತೆರಡು ಮಾತ್ರ)

ಮೊತ್ತವು ಹೆಚ್ಚುವರಿಯಾಗಿ ಉಳಿದುಕೊಂಡಿರುತ್ತದೆ. ಸಾಲಗಾರರಿಗೆ ಈ ಮೂಲಕ ಸೂಚಿಸಿರುವುದೇನೆಂದರ

ಈ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 10 ದಿನಗಳ ಒಳಗೆ ಸದರಿ ಮೊತ್ತವನ್ನು (ಮೂಲ ಕೆವ್ರೆಸಿ

ದಾಖಲೆಗಳೊಂದಿಗೆ) ಕೆಳಸಹಿದಾರರಿಂದ ಪಡೆದುಕೊಳ್ಳಬೇಕು, ವಿಫಲರಾದಲ್ಲಿ ಸದರಿ ಮೊತ್ತವನ್ನು

ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮುಂದುವರಿಂದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ

Between: 1. Smt. Jamuna Man, W/o Narasimaiah, aged about 51 years, R/ at No. 32, 3rd Main, 1st Cross, Opp. to Koshiyia Hospital, Behind Vijaya Lakshmi Hotel, Sir M.V. Nagar, Ramamurthy Nagar, Bengaluru-560016 and others.... PLAINTIFFS

AND: Smt. Kokila and others DEFENDANTS NOTICE TO DEFENDANT No. 1 1. Smt. Kokila, W/o Vinod, aged about 50 years, R/at No. 106/2, New Binnamangala, Bengaluru-560038.

IN THE COURT OF THE 57TH ADDL. CITY

CIVIL AND SESSIONS CIVIL JUDGE MAYO HALL AT BENGALURU

O.S. No.25458/2022 (CCH-58)

Between: 1. Smt. Jamuna Rani, W/

benyantur-douds, whereas, the Plaintiffs has filed the above suit for partition and separate possession in respect of property bearing Municipal Corporation No. 43, you are hereby summoned to appear before this Hon'ble 57th Additional City Civil Judes Meubell at Additional Civil Civil Civil Civil Civil Civil Civil Civil Civil Ci Additional City Civil Judge Mayohall a Bengaluru (CCH-58) court in personally or by a pleader duly instructed answer all material question relating to the suit on 13-07-2023 at 11 am in forenoon to answer the claims. Take notice that in default of your appearance or the day before mention ned the suit will be heard and determined in your absence by

SCHEDULE PROPERTY

All that piece and parcel of the property bearing Municipal Corporation No. 43, measuring to an extent of Eastern side 90 feet, Western side 72 feet, Northern side 115 feet and Southern side 140 feet totally 10327.5 feet, situated at Binnamangala, Old Madras Road, Civil Station, Indiranagar, Repopulary, 550038, and beyonded on East hy-Bengaluru-560038, and bounded on East by: T.B. Hospital Compound, West by: Corporation Road, Morth by: Property bearing Sy. No. 130, **South by:** Road

Given under my hand and seal of the court of 06-06-2023 By order of the Court, Deputy Registrar, City Civil Court, Mayo Hall Unit, Beng

Address of the Advocate: **S. HARISH** #326 & 327, 1st Floor, Prabath Complex, Opp to Bhoomika Theaters, K.G. Road, Bengaluru-560009.

ಕ್ಲೇಮ್ ಗಳನ್ನು ಪರಿಗಣಿಸಲಾಗುವುದಿಲ್ಲ.

ದಿನಾಂಕ : 06.06.2023

### ಶ್ರೀ ಚರಣ್ ಸೌಹಾರ್ದ ಕೋ-ಅಪರೇೞವ್ ಬ್ಯಾಂಕ್ ಅಮಿಚೆಡ್ ಪ್ರಧಾನ ಕಚೇರಿ # 87/1, ಹೆಚ್.ಬಿ. ಸಮಾಜ ರಸ್ತೆ, ಗಾಂಧಿ ಬಜಾರ್, ಬಸವನಗುಡಿ ಬೆಂಗಳೂರು – 560 004, ದೂರವಾಣಿ: 26676837, ಫ್ಯಾಕ್ಸ್ 26606135

ಅಧಿಕೃತ ಅಧಿಕಾರಿ

ಕ್ಯಾನ್ಫಿನ್ ಹೋಮ್ಸ್ ಲಿ.,


ಇ–ಮೇಲ್ scscb.helpdesk@sreecharanbank.com, ವೆಚ್: www.sreecharanbank.com

ಬಹಿರಂಗ ಹರಾಜಿನ ಮೂಲಕ ಸ್ಥಿರಾಸ್ತಿಗಳ ಮಾರಾಟ

ನೆಕ್ಕುರಿಟ್ಟಿಸೇಶನ್ ಮತ್ತು ರಿಕನ್ಸ್ಸಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್.ಮೋರ್ಸ್ಮಮೆಂಟ್ ಆಫ್ ಸೆಕ್ಕುರಿಟಿ ಇಂಟರೆಸ್ಟ್ ಅಧಿನಿಯಮ 2002 ರ ಪ್ರಕರಣ 13(4) ರನ್ವಯ **ಶ್ರೀಚರಣ್ ಸೌಹಾರ್ದ ಕೋ–ಆಪರೇಟಿವ್ ಬ್ಯಾಂಕ್ ಲಿಮಿಟಿಡ್**, ಅಧಿಕಾರ ಹೊಂದಿದ ಅಧಿಕಾರಿ ಇವರು ಸ್ವಾಧೀನಪಡಿಸಿಕೊಂಡಿರುವ ಮತ್ತು ಈಗ ಇವರ ವಶದಲ್ಲಿರುವ ಕೆಳಕಂಡ ಸ್ಥಿರಾಸ್ತಿಗಳನ್ನು ಎಲ್ಲಿವೆಯೋ ಹೇಗಿವೆಯೋ ಹಾಗಿನ ಸ್ಥಿತಿಯಲ್ಲಿ ಸಾರ್ವಜನಿಕ ಹರಾಜು ವಿಧಾನದಂತೆ ಬ್ಯಾಂಕಿನ ಅಧಿಕೃತ ಅಧಿಕಾರಿಯು ಈ ಕೆಳಕಂಡ ಕರಾರು ಮತ್ತು ಷರತುಗಳೊಂದಿಗೆ ಬಹಿರಂಗ ಹರಾಜು ಮಾಡಲು ನಿರ್ಧರಿಸಿರುತಾರೆ



 ಸಾಲಗಾರರ/ಜಾಮೀನುದಾರರ/ಅಡಮಾನುದಾರರ ಹೆಸರು ಮತ್ತು ವಿಳಾಸ: (1) ಶ್ರೀಮತಿ. ಕನಕಮಣಿ ಕೋಂ ರಾಮಕೃಷ್ಣನ್.ಕೆ.ಎಸ್., ನಂ.3442, ವಿಬಿಹೆಚ್ಬಿಎಸ್ಸ್ ಲೇಔಟ್, ಹೊಸಕೆರೆ ಹಳ್ಳಿ ಕ್ರಾಸ್, ಗಿರಿನಗರ, ಬಿಎಸ್ಕೆ 3ನೇ ಹಂತ, ಬೆಂಗಳೂರು-560085, (2) ಶ್ರೀ.ಸುಮನ್.ಕೆ.ಆರ್ ಬಿನ್ ರಾಮಕೃಷ್ಣನ್.ಕೆ.ಎಸ್., ನಂ.3449, ವಿಬಿಹೆಚ್ಬಿಎಸ್ಸ್ ಲೇಔಟ್, ಹೊಸಕೆರೆಹಳ್ಳಿ ಕ್ರಾಸ್, ಗಿರಿನಗರ, ಬಿಎಸ್ಕೆ 3ನೇ ಹಂತ, ಬೆಂಗಳೂರು-560085, ಜಾಮೀನುದಾರರು : (1) ಶ್ರೀ.ಮೋಹನ್. ಕೆ.ಆರ್. ಬಿನ್ ರಾಮಕೃಷ್ಣಕೆ.ಎಸ್. ಹಳೆ ನಂ. 568,



ವಿಬಿಹೆಚ್ಬಿಎಸ್ಸ್ ಲೇಔಟ್, ಹೊಸಕೆರೆಹಳ್ಳಿ ಕ್ರಾಸ್, ಗಿರಿನಗರ, ಬಿಎಸ್ಕೆ 3ನೇ ಹಂತ, ಬೆಂಗಳೂರು–560085. (2) ಶ್ರೀಮತಿ. ದೀಪಾಶ್ರೀ.ಎಸ್ ಕೋಂ ಸುಮನ್.ಕೆ.ಆರ್. ನಂ.3442, ವಿಬಿಹೆಚ್ಬಿಎಸ್ಸ್ ಲೇಔಟ್, ಹೊಸಕೆರೆ ಹಳ್ಳಿ ಕ್ರಾಸ್, ಗಿರಿನಗರ, ಬಿಎಸ್ಕೆ 3ನೇ ಹಂತ, ಬೆಂಗಳೂರು–560085.

ಬ್ಯಾಂಕಿಗೆ ಬರಬೇಕಾದ ಬಾಕಿ ಮೊಬಲಗು : ದಿನಾಂಕ: 31.7.2021ಕ್ಕೆ (IPL20190005) ರೂ.1,99,34,749/- (SBL-EMI/20210001) ರೂ.15,95,255/-(IPL-EMI/20210001) ರೂ.53,75,464/- ಒಟು ರೂ.2,69,05,468/- (ಜೊತೆಗೆ ಬಡಿ ಮತ್ತು ಇತರೆ ಖರ್ಚು ಮತ್ತು ವೆಚಗಳು ಇತ್ತಾದಿ)

E Emile 202 (000 1) 000.00, 10, 10 1) 000	(337.2,07,05,100) (337511.000, 3375.		Gogo.
ಸ್ಥಿರಾಸ್ತಿಯ ವಿವರ	ಎಲ್ಲೆ ಮತ್ತು ವಿಸ್ತೀರ್ಣ	ಮೀಸಲು ಮತ್ತು ಇಎಂಡಿ ಬೆಲೆ ರೂ.	ಬಹಿರಂಗ ಹರಾಜಿನ ದಿನಾಂಕ
ಶ್ರಿನ ನಿವೇಶನ ನಂ. 3450 ಮತ್ತು 3451, ಸರ್ವೆ o. 16, 17, 18, 19, ಗೇರಹಳ್ಳಿ ಗ್ರಾಮ ಮತ್ತು DI, 103/1, 103/2, 104/1, 104/2, 105 ಮತ್ತು D6, ಹೊಸಕೆರೆಹಳ್ಳಿ ಗ್ರಾಮ, ಉತ್ತರಹಳ್ಳಿ ನೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಯಮಗೊಂಡಿದ್ದು, ವಿಶ್ವಭಾರತಿ ಹೌಸ್ ಬಲ್ಟಿಂಗ್ ೧೯–ಆಪರೇಟಿವ್ ಸೊಸೈಟಿ ಲಿಮಿಟಿಡ್, 4ನೇ ರೀಸ್, ಗಿರಿನಗರ, ಬೆಂಗಳೂರು–560085,	(42+40.6)/2 అడి, ఒట్టు విశ్వరా 2496.58 ಚದರ అడి మెక్కు జక్కుబంది : మూర్షా క్రీ: నివేరిన నం. 3449, బెట్టమెక్కి	ಮೀಸಲು ಬೆಲೆ: ರೂ.3,40,00,000/- ಇಎಂಡಿ ಬೆಲೆ: ರೂ.34,00,000/-	10.07.2023 ಬೆಳಿಗ್ಗೆ 11.00 ಘಂಟೆಗೆ. ಸ್ಥಳ: ಶ್ರೀ ಚರಣ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ, ಪ್ರಧಾನ ಕಛೇರಿ, ನಂ. 87/1, ಹೆಚ್.ಬಿ. ಸಮಾಜ ರಸ್ತೆ, ಬೆಂಗಳೂರು-560004

<u>ಬಹಿರಂಗ ಹರಾಜಿನ ನಿಯಮ ಮತ್ತು ಷರತ್ತುಗಳು:</u> (1) ಹರಾಜಿನಲ್ಲಿ ಭಾಗವಹಿಸುವವರು ಟೆಂಡರ್ ಫಾರಂ ಅನ್ನು <mark>ಶ್ರೀ ಚರಣ್ ಸೌಹಾರ್</mark>ದ ಸಹಕಾರ ಬ್ಯಾಂಕ್.ನಿ., ಪ್ರಧಾನ ಕಛೇರಿ, ನಂ.87/1, ಹೆಚ್.ಬಿ.ಸಮಾಜ ರಸ್ತೆ, ಬೆಂಗಳೂರು-560004, ರಲ್ಲಿ ಕಛೇರಿಯ ಕೆಲಸದ ದಿನಗಳಲ್ಲಿ ಕೆಲಸದ ಸಮಯದಲ್ಲಿ ಪಡೆದುಕೊಳ್ಳುವುದು. (2) ಬಹಿರಂಗ ಹರಾಜನ್ನು <mark>ಶ್ರೀ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್.ನಿ., ಪ್ರಧಾನ ಕಛೇರಿ, ನಂ.87/1, ಹೆಚ್.ಬಿ.ಸಮಾಜ</mark> ರಸ್ತೆ, ಬೆಂಗಳೂರು-560004, ಇಲ್ಲಿ ನಡೆಸಲಾಗುವುದು. (3) ಹರಾಜಿನಲ್ಲಿ ಭಾಗವಹಿಸಲು ಆಸಕ್ತ ಬಿಡ್ಡದಾರರು ಹರಾಜಾಗುವ ಆಸ್ತಿಯ ಕಾಯ್ದಿಟ್ಟ ಬೆಲೆ ಸರಿಸಮನಾಗಿ ಶೇಕಡ 10 ರಷ್ಟನ್ನು ಹಿಂತಿರುಗಿಸಲಾಗುವ ಠೇವಣಿಯಾಗಿ (ಇ.ಎಂ.ಡಿ) ಪಾವತಿಸತಕ್ಕದ್ದು. (4) ಅತೀ ಹೆಚ್ಚಿನ ಬಿಡ್ಡುದಾರರು ಅದೇ ದಿನದಂದು ಬಿಡ್ ಮೊತ್ತದ ಶೇ 25 ರಷ್ಟು ಹಣವನ್ನು (ಇ.ಎಂ.ಡಿ ಒಳಗೊಂಡಂತೆ) ಪಾವತಿ ಮಾಡಬೇಕು. ಬಿಡ್ಡಿನ ಬಾಕಿ ಹಣವನ್ನು 15 ದಿನಗಳ ಒಳಗಾಗಿ ನಗದು ರೂಪದಲ್ಲಿ ಅಥವಾ ಡಿ.ಡಿ.ಯ ಮುಖಾಂತರ **ಶ್ರೀ ಚರಣ್ ಸೌಹಾರ್ದ ಕೋ–ಆಪರೇಟವ್ ಬ್ಯಾಂಕ್ ನಿ..**ಇವರಿಗೆ ಪಾವತಿಸತಕ್ಷದ್ದು (5) ಸ್ವತ್ತು ಹರಾಜಾದ ದಿನಾಂಕದಿಂದ ನಿರ್ದಿಷ್ಟ ಕಾಲಾವಧಿಯೊಳಗೆ ಮೂಲ ಸಾಲಗಾರರು ಬಾಕಿ ಸಾಲದ ಮೊತ್ತವನ್ನು ಪಾವತಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತಾರೆ. (6) ಹರಾಜಿನ ಅಂತಿಮ ಬಿಡ್ಡುದಾರರು ವಿಕ್ರಯದ ಕರಾರುಗಳು ಹಾಗೂ ಸಮಯಕ್ಕೆ ಬದ್ದರಾಗಲು ವಿಫಲರಾದಲ್ಲಿ ಮತ್ತು ಯಾವುದೇ ರೀತಿಯಲ್ಲಿ ತಪ್ಪಿದಲ್ಲಿ ಅವರ ಮುಂಗಡ ಹಣದ ಠೇವಣಿಯನ್ನು ಯಾವುದೇ ಮುನ್ಸೂಚನೆ ಪತ್ರ ನೀಡದೆ ಬ್ಯಾಂಕು ಮುಟ್ಟುಗೋಲು ಹಾಕಿಕೊಳ್ಳುತ್ತದೆ. (7) ಹರಾಜಿನ ಅಂತಿಮ ಬಿಡ್ಡುದಾರರು ಕ್ರಯಪತ್ರವನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಎಲ್ಲಾ ಖರ್ಚುಗಳನ್ನು ಅಂದರ ಸ್ಟಾಂಪ್ ವೆಚ್ಚೆ, ನೋಂದಣಿ ವೆಚ್ಚ ಹಾಗೂ ಇತ್ಯಾದಿ ವೆಚ್ಚಗಳನ್ನು ಅವರೇ ಸ್ವತ: ಭರಿಸುವುದು. (8) ಸ್ವತ್ತುಗಳನ್ನು ಎಲ್ಲಿ ಹೇಗಿದೆಯೋ ಹಾಗೆ ಯಥಾಸ್ಥಿತಿಯಲ್ಲಿ ಮತ್ತು ಸೆಕ್ಕುರಿಟ್ಕಿಸೇಷನ್ ಅಧಿನಿಯಮ 2002 ರಲ್ಲಿ ನಿಗಧಿಪಡಿಸಿರುವ ಷರತ್ತುಗಳಿಗೆ ಒಳಪಟ್ಟು ಮಾರಾಟ ಮಾಡಲಾಗುವುದು. (9) ಯಾವುದೇ ಕಾರಣಗಳನ್ನು ನೀಡದೇ ಹರಾಜನ್ನು ಅಂಗೀಕರಿಸುವ/ಮುಂದೂಡುವ ಅಥವಾ ತಿರಸ್ಕರಿಸುವ ಹಕ್ಕನ್ನು ಅಧಿಕಾರ ಹೊಂದಿದ ಅಧಿಕಾರಿಯವರು ಕಾಯ್ದಿರಿಸಿಕೊಂಡಿರುತ್ತಾರೆ. (10) ಆಸ್ತಿಯ ಪರಿವೀಕ್ಷಣೆ ಇನ್ನಿತರ ವಿವರಗಳಿಗಾಗಿ ಬಿಡ್ದದಾರರು ಶ್ರೀ ಚರಣ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ನ ಅಧಿಕಾರ ಹೊಂದಿದ ಅಧಿಕಾರಿಯನ್ನಾಗಲೀ ಅಥವಾ ದೂರವಾಣಿ ಸಂಖ್ಯೆ: 080- 26676837/70220 19261ರ ಮೂಲಕ ಸಂಪರ್ಕಿಸಬಹುದು.

ದಿನಾಂಕ: 06.06.2023 ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ಶ್ರೀ ಚರಣ್ ಸೌಹಾರ್ದ ಕೋ-ಆಪರೀಟಿವ್ ಬ್ಯಾಂಕ್ ನಿ., ಬೆಂಗಳೂರು-560004



ೂಹರು ಮಾಡಿದ ಟೆಂಡರ್ಗಳನ್ನು ಆಹಾನಿಸುವ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಮುಥೂಟ್ ಹೌಸಿಂಗ್ ಫೈನಾನ್ಸ್ ಕಂಪನಿ ಲಿಮಿಟೆಡ್

ನೋಂದಾಯಿತ ಕಚೇರಿ: ಟಿಸಿ ನಂ. 14/2074-7, ಮುಥೂಟ್ ಸೆಂಟರ್, ಮನ್ನೆನ್ ರಸ್ತೆ, ತಿರುವನಂತಮರಂ-695 034, CIN NO- U65922KL2010PLC025624, ಕಾರ್ಮೋರೇಟ್ ಕಚೇರಿ: 12/ಎ01, 13ನೇ ಮಹಡಿ, ಪರೀನೆ ಕೆಸನೊ, ಪಾಟ್ ನಂ. ಸಿ38 ಮತ್ತು ಸಿ39, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಜಿ-ಬ್ಲಾಕ್(ಪೂರ್ವ), ಮುಂಬೈ-400051. ದೂರವಾಣಿ ನಂ.: 022-62728517. ಅಧಿಕೃತ ಅಧಿಕಾರಿ ಇ–ಮೇಲ್ ಐಡಿ: authorized.officer@muthoot.com,

ಸಂಪರ್ಕಿಸಬೇಕಾದ ವ್ಯಕ್ತಿ: ಓಂಕಾರೇಶ ಜಿ. – 9902067892. ಆಸ್ತಿ ಮಾರಾಟ ಮತ್ತು ಹರಾಜಿನ ಸಾರ್ವಜನಿಕ ಪ್ರಕಟಣೆ

ಆಸ್ತಿ ಮಾರೀಕಿದ ಮತ್ತು ಹುರಲಾಟ ಮತ್ತು ಹುರಲಾಟ ಮತ್ತು ಹುರಲಾಟ ಮತ್ತು ಹುರಲಾಟ ಪ್ರಾಹಾಣ ಪ್ರಕಾರಣ ಪ್ರಚಾಣ ಮತ್ತು ಭದ್ರತಾ ಬಡ್ಡಿ ಜಾರಿ ಕಾಯ್ದೆ 2002ರ ಆಡಿ ಸ್ಟರಾಸ್ತಿ ಮಾರಾಟ್ ಪರ್ಯಾಣ ಮತ್ತು ಭದ್ರತಾ ಬಡ್ಡಿ ಜಾರಿ ಕಾಯ್ದೆ 2002ರ ಆಡಿ ಪ್ರದತ್ತಿ ಮತ್ತು ಮನರ್ ನಿರ್ಮಾಣ ಮತ್ತು ಭದ್ರತಾ ಬಡ್ಡಿ ಜಾರಿ ಕಾಯ್ಡೆ 2002ರ ಆಡಿ ಪ್ರದತ್ತ ಮಾಡಲಾಗಿರುವ ಅಧಿಕಾರವನ್ನು ಉಪಯೋಗಿಸಿ ಮೇ. ಮುಥೂಟ್ ಹೌಸಿಂಗ್ ಫೈನಾನ್ಸ್ ಕಂಪನಿ ಲಿಮಟೆಡ್ ನ (ಇನ್ನು ಮುಂದೆ "ಕಂಪನಿ" ಎಂದು ಉಲ್ಲೇಖಿಸಲಾಗುತ್ತದೆ.) ಅರ್ನ ನಮೂದಿಸಿದ ಸ್ವತ್ತುಗಳನ್ನು (ಇನ್ನು ಮುಂದೆ "ಸಲವಾ ಸ್ವತ್ತು" ಎಂದು ಉಲ್ಲೇಖಿಸಲಾಗುತ್ತದೆ.), ಕೀಗೆ ನಮೂದಿಸಿದ ಸ್ಥಾತುಗಳಿಗೆ ಸಂಬಂಧಿಸಿದ ಭದ್ರತಾಗಾಗಿ ಮುಂದೆ ಸ್ಥಾಲಗಾರರ್ ಎಂದು ಉಲ್ಲೇಖಿಸಲಾಗುತ್ತದೆ) ನೀಡಲಾದ ವಸತಿ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದ ಭದ್ರತಿಗಾಗಿ ಎಂದು ಉಲ್ಲೇಖಿಸಲಾಗುತ್ತದೆ) ನೀಡಲಾದ ವಸತಿ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದ ಭದ್ರತಿಗಾಗಿ ಎಂದು ಸ್ವತ್ತಿಗಳಿನ ಮತ್ತು "ಅವಶ್ಯಕತೆ ಇಲ್ಲ" ಆಧಾರ್ಯದರತ್ತುಗಳ ಮೇಲೆ ಭದ್ರತಾ ಸಾಲದ ಮೊತ್ತ ಸೇರಿ ಸಾಲಗಾರರಿಂದ ಮಿತಿಮೀರದ ಅಂತಿಮ ಪಾವತಿಯ ತನಕ ಹೆಚ್ಚಿನ ಬಡ್ಡಿ ಮತ್ತು ವೆಚ್ಚಗಳೊಂದಿಗೆ ಕೆಳಗಿನ ಮೊತ್ತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪರ್ವತಿಗಳಿಗೆ ಮೊತ್ತ ಸೇರಿ ಸಾಲಗಾರರಿಂದ ಮಿತಿಮೀರದ ಅಂತಿಮ ಪಾವತಿಯ ತನಕ ಹೆಚ್ಚಿನ ಬಡ್ಡಿ ಮತ್ತು ವೆಚ್ಚಗಳೊಂದಿಗೆ ಕೆಳಗಿನ ಮೊತ್ತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪರ್ವತಿಗಳಿಗೆ ಮಾರ್ನಜನಿಕರಿಂದ ಪರ್ವಜನಿಕರಿಂದ ಪರ್ವಜನಿಕರಿಸಲಾಗಿದೆ.

ಕ್ರಮ ಸಂಖ್ಯೆ	ಸಾಲದ ಸಂಖ್ಯೆ, ಸಾಲಗಾರ, ಸಹ ಸಾಲಗಾರರ, ಜಾಮೀನುದಾರ ಹೆಸರು	ಆಸ್ತಿ ವಿವರ	ಸ್ವಾಧೀನ ವಿಧ & ದಿನಾಂಕ	ಒಟ್ಟು ಬಾಕಿ ಮೊತ್ತ (ರೂ. ಗಳಲ್ಲಿ)	ಮೀಸಲು ಮೊತ್ತ (ರೂ.)	ಇಎಂಡಿ (ರೂ.)
1	11106121812 & 111060004021 ಯಶೋಧ ದೇವಯ್ಯ ಆರ್. ಸುರೇಶ	ಸ್ಥಕ್ತಿನ ಎಲ್ಲ ಭಾಗ-ವಿಭಾಗ ಸೇರಿ ಆಸ್ತಿ ಸೈಟ್ ನಂ. 20, ಆಸ್ತಿ ನಂ. 35,ಟಾ16, (ಹರೇ ನಂ. 35), ಹರೇ ಮನೆ ಪಟ್ಟ ಬಾತಾ ನಂ. 35, ಹೊಸ ಬಾತಾ ನಂ. 935, ಮಾರಗುಂಡನಹಳಿ, ಗ್ರಾಮ, ಬದರಹಳ್ಳಿ ಹೋಬಳಿ, ಈ ಮೊದಲು ಬೆಂಗಳೂರು ದಕ್ಷಿಣ ತಾಲೂರು, ಈಗ ಬೆಂಗಳೂರು ಹೂರ್ವ ತಾಲೂರು, ಈಗ ಬೆಂಗಳೂರು ಮೂರ್ವ ತಾಲೂರು, ಈಗ ಬೆಂಗಳೂರು ಮೂರ್ವ ತಾಲೂರು, ಆಸಕೆ ಹೂರ್ವ-ಪಕ್ಷಿಮ 30 ಆಡಿ, ಉತ್ತರ-ದಕ್ಷಿಣ: 48 ಆಡಿ ಒಟ್ಟು 1440 ಚದರ ಆಡಿ, ಚಕಟುಂದಿ: ಹೂರ್ವ: ಸೈಟ್ ನಂ. 21, ಪಶ್ಚಿಮ: ಸೈಟ್ ನಂ. 19, ಉತ್ತರ: ಸೈಟ್ ನಂ. 7, ದಕ್ಷಿಣ: 25 ಆಡಿ ರಸ್ತೆ.	ಸ್ವಾಧೀನೆ 15 ಮೇ 2023	ರೂ. 18,21,878/– & ರೂ. 6,17,487/– ದಿನಾಂಕ: 05ಜೂನ್ 2023ರಂತೆ	64,00,000/-	6,40,000/-

ಸರಿಶೀಲನೆ ದಿನಾಂಕ ಮತು ಸಮಯ: 22 ಜೂನ್ 2023 ಮತ್ತು 23 ಜೂನ್ 2023ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ, ಹರಾಜಿನ ದಿನಾಂಕ: 11 ಜುಲೈ 2023, ಬೆಳಗ್ಗೆ 10.00ರಿಂದ ಮಧ್ಯಾಹ್ನ 03.00ರವರೆಗೆ & ಬಿಡ್ ಸಲ್ಲಿಸುವ ಕೊನೆ ದಿನಾಂಕ: 10 ಜುಲೈ 2023, ಮಾರಾಟದ ಸ್ಥಳ ಬೆಂಗಳೂರು ಶಾಖೆ: 980 & 980/1, 1ನೇ ಮಹಡಿ, 13ನೇ ಕ್ರಾಸ್ ರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು–560 085.

ಯಾರಾಟದ ಸ್ಥಳ ಬೆಂಗಳೂರು ಶಾಖೆ: 980 % 980/1, 1ನೇ ಮಹಡಿ, 13ನೇ ಕ್ರಾಸ್ ರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು-560 085.

ಉದ್ದೇಶಿತ ಬಿರ್ಣದಾರರು ಮೇಲೆ ತಿಳಿಸಿದಂತೆ ದಿನಾಂಕ ಮತ್ತು ಸಮಯದಲ್ಲಿ ಆಸ್ತಿಗಳನ್ನು ಪರಿಶೀಲಿಸಬಹುದು.
ಸರ್ವಜನಿಕ ಹಣಚನ ನಿಯಮಗಳು ಮತ್ತು ನಿಬಂಧನೆಗಳು: – 1) SARFAESI ಹೇಯಿದೆ, 2002 ರ ಆಡಿಯಲ್ಲಿ ಅಸ್ತಿತ್ವರಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಇಲ್ಲಿ ಉಲ್ಲೇಖಿಸಲಾದ ನಿಯಮಗಳು ಮತ್ತು ಪರತ್ರಗಳಿಗೆ ಮಾರಾಟವು ಕಟ್ಟುನಿಟ್ಟಾಗಿ ಒಳಪಟ್ಟಿರುತ್ತದೆ ಮತ್ತು ಉದ್ದೇಶಿತ ಬಿರ್ಡಾಯರು ಸಲ್ಲಿಸಬೇಕಾದ ಆಫರ್ / ಟೆಂಡರ್ ಡಾಕ್ಸುಮೆಂಚನಲ್ಲಿ ಉಲ್ಲೇಖಿಸಲಾದ ನಿಯಮಗಳು ಮತ್ತು ಪರತ್ರಗಳಿಗೆ ಒಳಪಟ್ಟಿರುತ್ತದೆ ಮತ್ತು ಉದ್ದೇಶಿತ ಬಿರ್ಡಾಯರು ಸಲ್ಲಿಸಬೇಕಾದ ಆಫರ್ / ಟೆಂಡರ್ ಡಾಕ್ಸುಮೆಂಚನಲ್ಲಿ ಉಲ್ಲೇಖಿಸಲಾದ ನಿಯಮಗಳು ಮತ್ತು ಪರತ್ರಗಳಿಗೆ ಒಳಪಟ್ಟಿರುತ್ತದೆ. 3) ಹರಾಜನ ಅಡಿಯಲ್ಲಿ ಆಸ್ತಿಗಳನ್ನು ಮೇಲೆ ನಿರ್ದಿಷ್ಟಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ಪರಿಶೀಲಿಸಬಹುದು. ಆಸ್ತಿಗಳ ಪರಿಶೀಲನೆ ಅಥವಾ ಪಂಡರ್ಗಳ ಸಲ್ಲಿಸಲ್ಲಿ ಅಧ್ಯಕ್ಷ ಅಧಿಕಾರಿಗಳೊಂದಿಗೆ ನಂತರಣಕ್ಕೆ, ಆಸಕ್ಷ ತಿರಿಸಿದರಿಂದ ಮೇಲಿನ ಆಸ್ತಿಗಳು ಆಯಾ ಸ್ಥಳಗಳಲ್ಲಿ ಅಧ್ಯಕ್ಷ ಅಧಿಕಾರಿಗಳಿಂದು ಮೇಲಿನ ಆಸ್ತಿಗಳು ಪರಿಶೀಲನೆ ಪರಿಶೀಲನ ಸಂಪರ್ಧಗಳಿಗೆ ತಮ್ಮ ಸಂಪರ್ಧಗಳಿಗೆ ಹೊಡೆಗಳನ್ನು ಮೊಡರು ಮಾಡಿದ ಕವರನಲ್ಲಿ ಮುಂಬೈನಲ್ಲಿ ಖಾವತಿಸಬಹುದಾದ ಡಿಮ್ಯಾಂಡ್ ಡ್ರಾಫ್ಡ್ ಪೂರ್ ಪ್ರತಿಗಳಿಗೆ ಮೊಡೆಗಳು ಮೇಲೆ ಸರ್ವಿಶಿಕ್ಕೆ ಪರಿಶೀಲನೆಗಳು ಹೊಡೆಗಳು ಸಂಪರ್ಧಗಳಿನ ಪ್ರತಿಗಳಿಗೆ ಹೊಡೆಗಳು ಪ್ರತಿಗಳಿಗೆ ಹೊಡೆಗಳು ಸಂಪರ್ಧಗಳಿನ ಪ್ರತಿಗಳಿಗೆ ಹೊಡೆಗೆ ಗುದ್ದಿಕಿತ ಬಿರ್ಡದಾರರು ಹೊಡೆಗಳು ಪ್ರತಿಗಳಿಗೆ ಹೊಡೆಗೆ ಗುದ್ದಿಕಿತ ಬಿರ್ಡದಾರರು ಮೇಲಿನ ಅಭಿನಾನ ತಿನಿಗಳು ಹೊಡೆಗಳು ಸಂಪರ್ಧಗಳಿ ಪ್ರತಿಗಳಿಸುತ್ತ ಹೆಚ್ಚಿರುವ ನಿರ್ಗಣಗಳು ಹೊಡೆಗಳು ಸಂಪರ್ಧಗಳು ಪ್ರತಿಗಳಿಸುತ್ತ ಮಾಡುವ ಪ್ರತಿಗಳಿಸುತ್ತ ಪ್ರತಾಣಿಸುತ್ತನ ಸರಿಸು ಅನಿಯವಿಸಲಾಗುವುದ ನಿರ್ವಹಿಸಲಾಗುವುದ ನಿರ್ವಹಿಸಲಾಗುವುದ ನಿರ್ವಣ ಹೊಡೆಗಳು ತಮ್ಮ ಹೊಡೆಗಳು ಸಂಪರ್ಧಗಳು ತಮ್ಮ ಹೊಡೆಗಳು ಸಂಪರ್ಧಗಳು ತಮ್ಮ ಪ್ರತಾಣಗಳು ಸರಿಸುವ ಹೊಡೆಗಳು ತರೆಗಳು ತಮ್ಮ ಮಾಡುವ ಪ್ರತಿಗಳಿಸುವು ಪ್ರತಿಗಳಿಸುವುದ ಪ್ರತಿಗಳು ಪ್ರತಿಗೆ ಹೊಡೆಗಳು ಪ್ರತಿಗಳು ಪ್ರತಿಗಳು ಮತ್ತು ಪಡ್ಡಗಳು ತಮ್ಮ ಮಾಡುವ ಸರಿಸುವ ಪರಿಸಿಗೆ ಪ್ರತಿಗೆ ಪ್ರತಿಗಳಿಸುವು ಸರಿಸುವ ಪ್ರತಿಗಳಿಸುವ ಪ್ರತಿಗಳು ಪ್ರತಿಗೆ ನಿಯಮಗಳು ಸರಿಸುವ ಪ್ರತಿಗಳು ಪ್ರತಿಗಳು ಪ್ರತಿಗಳಿಸುವು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳಿಸುವ ಸರಿಸುವ ಸರಿಸುವ ಪ್ರತಿಗಳಿಸುವ ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳೆ ಪ್ರತಿಗಳು ಪ್ರತಿಗಳು ಪ್ರತಿಗಳು ಪ್ರತಿಗಳೆ ಪ್ರತಿಗಳು ಪ್ರತಿಗಳಿಸುವ ಸರಿಸುವ ಸರಿಸುವವ ಸರಿಸುವ ಸರಿಸುವ ಸರಿಸುವ ಸರಿಸುವ ಸರಿಸ

ಸಹಿ/-ಅಧಿಕೃತ ಅಧಿಕಾರಿ ಮುಥೂಟ್ ಹೌಸಿಂಗ್ ಫೈನಾನ್ಸ್ ಕಂಪನಿ ಲಿಮಿಟೆಡ್ ಸಳ: ಬೆಂಗಳೂರು ದಿನಾಂಕ: 07-06-2023